



ಪರಿಷ್ಠಾ ಪತ್ರಿಕಾ

ಶರತ್ ಮತ್ತು 2020

News fromParijanan Vidyalay, Kotekar



Shri Krishna Janmashtami



News fromParijnan Vidyalay, Kotekar

Independence Day



The Indian National Flag is known as Tiranga or Tricolor.
The upper colour Saffron represents Courage and Sacrifice. The middle colour White represents Truth, Peace and Purity. The Lowermost colour Green represents Prosperity.
In the middle there is a Navy Blue Ashoka Chakra that has 24 equal spokes.
Our National Flag was designed by Bapuji Vinayaka.
We should respect our National Flag.



News fromParijananashram Vidyalaya, Karla

Navaratri Celebrations 2020



Sankesh Yadav



Rugved Deshmukh



Khushi Oza



Vedant Garud



News fromGuruprasad High School, Mallapur



News fromGuruprasad High School, Mallapur



News fromSrivali High School, Shirali, Karnataka



Sanitising the VIDYAGAM class



Vidyagam class




Sanitising the school premises



Staff social distance inside the staff room



News fromSrivali High School, Shirali, Karnataka



News fromSrivali High School, Shirali, Karnataka

ಗಾಂಥೀಜಿ

ಸ್ವಾತಂತ್ರ್ಯ ಕೊಡಿದ ವೀರರುತ
ಹಿಂಸಾ ಮಾರ್ಗದ ಸ್ವಾತಿತಾತ
ಉತ್ಸವ ಶ್ರೀಮಲ್ಲಿ ಕೊಡಾತ
ದೇವದ ಜೆಮ್ಮೆಂಬ ನಾಂತರಿತ
ನವ್ಯೋಪರ ಸ್ವಾತಿತಾತ
ಅರ್ಥೀ ನಮ್ಮ ಭಾಷ್ಟ ಗಾಂಥೀಜಿ

ಜೀವಿದ ಭಾರತದ ಜೆಮ್ಮೆಂಬ ಮಾರ್ಗಾರಿ
ಅಂದಿನಿಂದ ಸ್ವಾತಂತ್ರ್ಯ ಅರಿತ್ತು ಈತನ ಕರಣಾರಿ
ಫೋರಾಷಿದಲ್ಲಿ ನಿಂದಿಭ್ಯಾಸ ಸ್ವಾತಂತ್ರ್ಯ
ಕನ್ನ ನೀರವೇರಿತು ಈತನ ಫೋರಾಷಿ

ಕಾತ ಒಂದ ಬೀಂಬಿರನು ಓಳಿಸುವುದಾಗಿ
ಅಂದಿನಿಂದ ಈತನ ಮಾರ್ತ್ಯ ಭಾರತಿಂದರೆ ಸ್ವಾತಿತಾಯಾಗಿ
ಫೋರಾಷಿದಿಂದ ಫೋರಾಷಿದ ಸ್ವಾತಂತ್ರ್ಯಾಗಿ
ಕೊನ್ನಿಗೂ ದೊರಕು ಸ್ವಾತಂತ್ರ್ಯ ಈತನ ಸಾಧನಾಗಿ

ಫೋರಾಷಿ ಯಾತ್ರೆಯ ಶ್ರೀಗೋಂಡನು ಪ್ರಮಾಜೀವಾಗಿ
ಸಾಂಗ್ರಹ ನಡಿಸಿದನು ಭಾರತಿಂದರ ದಿಂದಿಗಾಗಿ
ಪರಿಂಬುರ ವಿರುದ್ಧ ನಿಂತನು ಭಾರತಾಂಚೆಯ ರ್ಯಾಂಗಾಗಿ
ಅಂತ್ಯ ನೀರವೇರಿತು ಈತನ ಕನ್ನ ಅಗ್ನಿ 14ರ ರಾತ್ರಿಯಾಗಿ

ಹಂತಿಂತ್ರಕ ಹಾಲಿದನು ಗಾಂಥೀ
ಭಾರತಿಂದರ ರಾಷ್ಟ್ರೀಯತಾಗಿ
ಎದು ಆಂಧ್ರದ ಜೆಸೆ ಇವರದು
ಭಾರತಿಂದರ ಜ್ಯಾದಂದಲ್ಲಿ ಎದೂ ಅವರದು.

ಅನಿತಾ ಎಂ. ನಾಂತ್ರ್ಯ
9ನೇ ತರಗತಿ. ಎ ವಿಭಾಗ.

Preprimary classes



Hearing Impairment Section



Vocation Section



HEARING IMPAIRED STUDENT LIFE SKILLS ACTIVITIES



ನನ್ನ ಕನಸು

ಅನಯಾ ಆದೀಂ ಶಿರಾಲಿ ಇವರಿಂದ. - ವಯಸ್ಸು: 10 ವರ್ಷಗಳು

ನಾನು ಒಮ್ಮೆ ಕನಸು ಕಂಡೆ. ಸುಂದರ ಕನಸು! ಇದು ಹೀಗಾಗುತ್ತದೆ. ನಾನು ಬಂದು ಪುಸ್ತಕವನ್ನು ಓದುತ್ತಿರುವಾಗ ಪುಸ್ತಕದಲ್ಲಿನ ಬಂದು ಜಿತ್ರ ಚಲಿಸಿದಂತೆ ಭಾಸವಾಯಿತು., ಲಿಸಾ, ನನ್ನ ಪುಸ್ತಕದಲ್ಲಿನ ಪಾಠವು ಜೀವಂತವಾಯಿತು ಮತ್ತು ನಿಜವಾಗಿ ಚಲಿಸುತ್ತಿತ್ತು! ಅವಳು ನನ್ನತ್ತ ಕೈಯನ್ನು ತೋರಿಸಿದಳು. ಮತ್ತು ಅವಳು ಮಾತನಾಡುವಾಗ, ಮಾತಿನ ಗುಳ್ಳೆಗಳು, “ಹಾಯ್! ಬೀರಿಗೆ ಅಡ್ಡಲಾಗಿರುವ ಸುಂದರವಾದ ಉದ್ದಾನಕ್ಕೆ ನನ್ನೊಂದಿಗೆ ಬರಲು ನೀವು ಬಯಸುವಿರಾ?” ನಾನು ಅವಳನ್ನು ಹೇಳಿದೆ, "ನಾನು ಅದನ್ನು ಹೇಗೆ ಮಾಡಲಿ&quor;? ಅವಳು “ಬನ್ನಿ, ನಾನು ನಿಮಗೆ ತೋರಿಸುತ್ತೇನೆ!” ಅವಳು ತನ್ನ ಕೈಯನ್ನು ಕೊಟ್ಟು, “ನನ್ನ ಕೈಯನ್ನು ಹಿಡಿದುಕೊಳ್ಳಿ, ಬೇಗನೆ!” ನಾನು ಅವಳ ಕೈಯನ್ನು ಹಿಡಿದಿದ್ದೇನೆ ಮತ್ತು ಅವಳು ನನ್ನನ್ನು ಪುಸ್ತಕಕ್ಕೆ ಎಚೆದಳು.

ನಾನು ಕಿರುಚಿದೆ, “ಓಹ್ !!” ನಾನು ನೋಡುತ್ತಿದ್ದೇನೆ ಮತ್ತು ನಾನು ಮೊದಲು ಓದುತ್ತಿದ್ದ ಅದೇ ಪದಗಳನ್ನು ನೋಡಿದೆ!

ಮೊದಗಳು ಗುಲಾಬಿ ಮತ್ತು ಗಾಳಿಯು ಸಿಹಿಯಾಗಿರುವದನ್ನು ನಾನು ನೋಡಿದೆ. ನಾನು ಕ್ಯಾಂಡಿಲ್‌ಬ್ರಾಂಡ್‌ನಲ್ಲಿದ್ದೆ! ನನಗೆ ಚಾಕೋಲೇಂ ಎಂದರೆ ಇಷ್ಟೆಂದು ನಾನು ಹೇಳಿದ್ದೇನೆಯೇ? ನನ್ನ ಬಳಿ ಸಿಹಿ ಹಲ್ಲು ಇದೆ. ಕ್ರಮಿಸಿ, ನಾನು ಎಲ್ಲಿದ್ದೆ? ಆಹ್… ಹೌದು! ನಾನು ನಾಢ್ಯವಾದಪ್ಪು ಎತ್ತರಕ್ಕೆ ಹಾರಿ ಗುಲಾಬಿ ಸೂಕ್ತ ಹೂವುಗಳನ್ನು ಮುಟ್ಟಿದೆ. ಲಿಸಾ ನನ್ನನ್ನು ತೋಟದ ಕಡೆಗೆ ಎಳೆದಳು. ಅವಳು ನನ್ನನ್ನು ಬೆಂಚ್ ಮೇಲೆ ಕುಳಿತುಕೊಳ್ಳಲು ಸನ್ನೆ ಮಾಡಿದಳು. ಅವಳು ನನಗೆ ಹೇಳಿದಳು, “ನಾವು ಮಾತ್ರ ಚಾಕೋಲೇಂಟ್‌ಒಂದ ತಯಾರಿಸಲ್ಪಟ್ಟಿಲ್ಲ” ನಾನು ಸುತ್ತಲೂ ನೋಡಿದೆ ಮತ್ತು ಎಲ್ಲರೂ ಆಡುತ್ತಿದ್ದಾರೆ ಎಂದು ನೋಡಿದೆ, ಆದರೆ ಎಲ್ಲಾ ಜನರು ಜಿಂಜರ್ ಬೆಂಟ್‌ಒಂದ ಮಾಡಲ್ಪಟ್ಟಿದ್ದಾರೆ ಎಂದು ನಾನು ನಿರಾನವಾಗಿ ಅರಿತುಕೊಂಡೆ. ಅವರ ಬಣ್ಣಗಳನ್ನು ಬಿಸಿಂಗ್‌ನಿಂದ ಮಾಡಲಾಗಿತ್ತು. ನಾನು ಅವಳನ್ನು ಹೇಳಿದೆ, ಪ್ರಾಣಿಗಳು ಸಹ ಚಾಕೋಲೇಂಟ್‌ಒಂದ ಮಾಡಲ್ಪಟ್ಟಿದೆಯೇ ಹೌದು. ಪ್ರಾಣಿಗಳು ಮಾತ್ರವಲ್ಲ. ಪ್ರತಿಯೊಂದು ವಸ್ತುವು ಕ್ಯಾಂಡಿಯಿಂದ ಮಾಡಲ್ಪಟ್ಟಿದೆ. ಗಮ್ಮಿ ಕರಡಿಗಳು, ಕಾಕೋಲೇಂ ಕೋಲಾನ್, ಕ್ಯಾಂಡಿ ಕ್ಯಾಂಡ್, ಲ್ಯೂಕೋರ್‌ನ್‌ಲಯನ್, ಜೆಲ್ಲಿ ಜಾಗ್‌ರ್, ಡ್ಯೂರಿ ಮೀಲ್‌ಡೆಕ್, ಟ್ರಾಟ್‌ಫ್ರೆಂಚ್‌ಗ್ರ್, ಮಾಷ್‌ಬ್ಲೋ ಮಂಕಿ, ಬಬಲ್‌ಗ್ರೇ ಕರಡಿ ಮತ್ತು ಇನ್‌ಷ್ಟ್ರ್ಯೂ. ” ಆದರೆ ನಾನು ಅವಳ ಮಾತನ್ನು ಹೇಳುತ್ತಿರಲಿಲ್ಲ. ನನಗೆ ನಿಜವಾಗಿಯೂ ಹಂಸಿವಾಗಿತ್ತು. ನಾನು ಲಿಸಾಗೆ ನನ್ನನ್ನು ರೆಸ್ಪೋರೆಂಟ್‌ಗೆ ಕರೆದೊಯ್ಲು ಹೇಳಿದೆ. ಅವಳು, “ಸರಿ. ಕ್ಯಾಂಡಿ ಅವನ್ನೂ ಬಳಿ ಬಂದು ಇದೆ.” “ಆಹಾರವೂ ಚಾಕೋಲೇಂಟ್‌ಒಂದ ಮಾಡಲ್ಪಟ್ಟಿದೆಯೇ?” ನಾನು ಹೇಳಿದೆ. “ಹೌದು. ನೂಡಲ್ಸ್, ಬಗೆರ್, ಸ್ಯಾಂಡ್‌ಚಿಚ್ ಮತ್ತು ಎಲ್ಲವೂ ಕ್ಯಾಂಡಿಯಿಂದ ಮಾಡಲ್ಪಟ್ಟಿದೆ.” ನಾನು ಕ್ಯಾಂಡಿ ಎಂಬ ಹೆಸರಿನಲ್ಲಿಯೇ ಸಂತೋಷದಿಂದ ಕುಣಿಯಲಾರಂಭಿಸಿದೆ. ನಮ್ಮನ್ನು ಕ್ಯಾಂಡಿಲಿಸಿಯನ್ ರೆಸ್ಪೋರೆಂಟ್‌ಗೆ ಕರೆದೊಯ್ಲು ಟ್ರಾಕ್ಸಿಯನ್ನು ಬಾಡಿಗೆ ಪಡೆದಿದ್ದೇವೆ. ನನ್ನ ಹೊಟ್ಟೆ ಭರ್ತಿ ಮಾಡಿದ ನಂತರ, ನಾನು ಹೋಟೆಲ್ ಮಿಲ್ಲೆವೇಗೆ ಹೋದೆ. ನಾನು ಬೆನ್ನಾಗಿ ಮಲಗಿದೆ. ನಂತರ ಇಧ್ವಂಸಿದ್ದಂತೆ, ಅಲಾರಾಂ ಗಡಿಯಾರದ ಶಭ್ದವನ್ನು ನಾನು ಹೇಳಿದೆ. ನಾನು ಎದ್ದು ನನ್ನ ಕಣ್ಣಗಳನ್ನು ಉಚ್ಚಿದೆ. “ಅನಯಾ, ಬೆಳಗಿನ ಉಪಾಹಾರ ಸಿದ್ಧವಾಗಿದೆ!” ಎಂದು ನನ್ನ ತಾಯಿ ಕರೆಯುವುದನ್ನು ನಾನು ಹೇಳಿದೆ. ಇದೆಲ್ಲ ಕೇವಲ ಕನಸು ಎಂದು ನಾನು ಅರಿತುಕೊಂಡೆ.



ನಿಮ್ಮ ಮೇಲಿನ ನನ್ನ ಪ್ರೀತಿಗೆ ಎಂದೂ ಕೊನೆಯೊಂಬುದಿಲ್ಲ.

ಅದಾಗ್ಯೂ, ಅದು ಹೆಚ್ಚಾಬಹುದು. ಅಥವಾ ಬಾಗೀಬಹುದು
ನಾನು ಯಾರು?

ನಾನು ನಿನ್ನಿಂದಲೇ.

ಜೀವನವು ನಿಮಗೆ ಬೇಕಾದುದನ್ನು ಮಾಡಬಹುದು,
ಅತ್ಯಂತ ಸಂಶೋಷಣಿಂದ ನೀವು ನೀಡುವುದು
ಇದು ನಾನು ಅಥವಾ ನೀವಲ್ಲ,
ಅದು ನಾವೇ ಮತ್ತು ಅದು ಯಾವಾಗಲೂ ನಿಜವಾಗಿರುತ್ತದೆ.

ಅನಿಕಾ ಬ್ಯಂದೂರ್

11 ವರ್ಷಗಳು

ಡಲ್ಲಾನ್ ಯುವನ್‌ಎ

ಅನಿಕಾ ಇದನ್ನು ತಾಯಿಗಾಗಿ ಬರೆದಿದ್ದಾರೆ. - ಮಗಳ ದಿನದಂರು
ಪ್ರಯಾಂಕಾ ಕಲ್ಪಾಗ್ ಬ್ಯಂದೂರ್

ಕೃಷ್ಣ ಜನಾಂತರ್ಪಣೆ

ವ್ಯಾಖಾಲಿ ಹೆಚ್‌ಡೆರ್ ಇವರಿಂದ.


ವೇದಾಂತ ಯಾವಾಗಲೂ ಶ್ರೀ ಕೃಷ್ಣ ಮತ್ತು ಅವನ ಬಾಲ್ಯದ ತುಂಟಾಟಗಳ ಬಗ್ಗೆ ಅವನ ಇಬ್ಬರೂ ಅಜ್ಞಿಯರಿಂದ (ತಾಯಿಯ ತಾಯಿ ಮತ್ತು ತಂದೆಯ ತಾಯಿ) ತುಂಬಾ ಕಥೆಗಳನ್ನು ಕೇಳಿದ್ದನು. ಅವನ ಅತ್ಯ ಮತ್ತು ಸೋದರಸಂಬಂಧಿ ವಾಸಿಸುತ್ತಿದ್ದ ಸಾಂತಾರ್ಕ್ಯಾಜನ ಸಾರಸ್ವತ ಕಾಲೋನಿಯಲ್ಲಿ ನಡೆದ ಸ್ಥಳೀಯ ಕೂಟದಲ್ಲಿ ಒಮ್ಮೆ ಸೋಡಿದ 'ಕೃಷ್ಣ ಜನ್ಮ' ಪ್ರಸಂಗವೇ ಅವನನ್ನು ಹೆಚ್ಚು ಆರ್ಕಫೆಸಿತು. ಅಂತಹ ಒಂದು ಪ್ರವಾಸ ಮತ್ತು ಅನುಭವವು ಅವನ ನೆನಹಿನಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಜ್ಯೇಂದ್ರಿನ ಬಾಗಿಲು ತೆರೆದಾಗ ಮತ್ತು ಉಪರ್ಯು, ಘಂಟೆಗಳು ಮತ್ತು "ಭಜೋ ರಾಧೆ ಗೋವಿಂದ್! " ಎಂಬ ಜೋರಾಗಿ ಘೋಷಣೆಗಳ ನಡುವೆ ಕೃಷ್ಣ ಜನ್ಮವಾದಾಗ ಜನರು ಮಧ್ಯರಾತ್ರಿಯವರೆಗೆ ಹೇಗೆ ಸಭಾಂಗಣದಲ್ಲಿ ಒಬ್ಬಗೂಡಿದರು ಮತ್ತು ಭಜನೆಗಳನ್ನು ಹಾಡಿದರು ಎಂಬುದನ್ನು ಅವನು ಯಾವಾಗಲೂ ನೆನೆಸುತ್ತಾನೆ. ಸುಂದರವಾದ ಕೃಷ್ಣ ಮೂರ್ತಿಯನ್ನು ಸೋಡಿ ಎಲ್ಲರೂ ಸಂತೋಷದಿಂದ ಮತ್ತು ಸಂಭ್ರಮದಲ್ಲಿ ವಿಗ್ರಹದ ಮೇಲೆ ಮಂಡಕ್ಕಿಯನ್ನು ಎಸೆಯುತ್ತಿದ್ದರು. ಮರುದಿನ, ವೇದಾಂತ ಮತ್ತು ಅವನ ಸ್ನೇಹಿತರು ಬಾಲಕೃಷ್ಣರು ಮತ್ತು ಬಾಲರಾಧಾರಂತ ಮೋಜಿನಲ್ಲಿ ಪಾಲ್ಯಾಂಡರು. ಸಂಜೆಯಲ್ಲಿಯೇ ಭಜನೆಗಳು ವ್ಯಾರಂಭವಾದವು. ಅಲ್ಲಿ ಅವರಿಗೆ ಕೋಡುಬಳ್ಳ (ಖಾರದ ಗರಿಗರಿಯಾದ ತಿಂಡಿ), ಲಾಡು (ಗಟ್ಟಿ ಲಡ್ಡು ಬೆಲ್ಲದಿಂದ ತಯಾರಿಸಲಾಗುತ್ತದೆ), ತಾಜಾ ಬೆಣ್ಣೆ ಮತ್ತು ಇನ್ನೂ ಅನೇಕ ರುಚಿಕರವಾದ ಸಿಹಿತಿಂಡಿಗಳನ್ನು ವ್ರನಾದವೆಂದು ವಿಶರಿಸಲಾಗುತ್ತದೆ. ಸಂಜೆಯ ಕಾರ್ಯಕ್ರಮವು 'ದಹಿ ಹಂಡಿ' ಯೋಂದಿಗೆ ಕೊಸೆಗೊಂಡಿತು, ಅಲ್ಲಿ ಮೊಸರು ಮತ್ತು ಬೆಣ್ಣೆಯ ಮದಕೆಯನ್ನು ಮುರಿಯಲು ಹಿರಿಮಿಡ ರಚನೆಯಲ್ಲಿ ಚಿಕ್ಕ ಹುಡುಗರು ಒಂದರ ಮೇಲೆಂದರಂತೆ ನಿಂತಿದ್ದರು. (ಕೃಷ್ಣನ ಬಾಲ್ಯದ ತುಂಟಾಟಗಳನ್ನು ಪುನರುಜ್ಜೀವನಗೊಳಿಸುವ ಸಂಕೇತ). ಆದರೆ ಈ ವರ್ಷ ವಿಭಿನ್ನವಾಗಿತ್ತು. ಲಾರ್ಕ್‌ಡೌನ್‌ನಿಂದ ವೇದಾಂತ ಮನೆಯ ಹೊರಗೆ ಹೋಗಿರಲಿಲ್ಲ. ಮತ್ತು ಅವನ ತಾಯಿ ಜನಾಂತರ್ಪಣೆಯ ಎಂದು ಘೋನ್‌ನಲ್ಲಿ ಮಾತನಾಡುವುದನ್ನು ಕೇಳಿದಾಗೆ, "ಮುಮ್ಮಾ! ಈ ಎಲ್ಲಾ ಸಾಂತಾರ್ಕ್ಯಾಮಿಕ ಮತ್ತು ಕರೋನಾ ಹುಚ್ಚು ತನದಲ್ಲಿ ಕೃಷ್ಣ ಈ ವರ್ಷ ಬರಲಿದ್ದಾರೆಯೇ? ". ಅವನ ತಾಯಿ ಮುಗ್ಳಿಕ್ಕು ಅವನಿಗೆ ಹೇಳಿದಳು - "ಅವನ ಭಕ್ತ ಅವನನ್ನು ಕರೆದಾಗಲೆಲ್ಲಾ ದೇವರು ಬರುತ್ತಾನೆ. ಯಾವುದೇ ಚಂಡಮಾರುತ, ಗುಡುಗು, ಆಲಿಕಲ್ಲ, ಸಾಂತಾರ್ಕ್ಯಾಮಿಕ ಅಥವಾ ಯಾವುದರಿಂದಲೂ ಅವನು ಪ್ರಭಾವಿತನಾಗಿಲ್ಲ! ನಿಮ್ಮ ಹೃದಯದ ಒಳಗಿನಿಂದ ನೀವು ಅವನನ್ನು ಕರೆದರೆ,



ಅವನು ಖಚಿತವಾಗಿ ಬಂದು ನಿಮ್ಮನ್ನು ರಸ್ತೆನುತ್ತಾನೆ”. ಮಹ್ಯರಾತ್ರಿಯ ಹೊಡೆತಕ್ಕೆ ಬಂದು ಈ ಭೂಮಿಯಲ್ಲಿರುವ ಎಲ್ಲಾ ಕಾರ್ಯಲಾಭಿಸುವಂತೆ ಶ್ರೀಕೃಷ್ಣನಿಗೆ ಪೂಜೆ ಹೃದಯದಿಂದ ಪ್ರಾರ್ಥಿಸುವುದಾಗಿ ವೇದಾಂತ ತನ್ನ ತಾಯಿಗೆ ಭರವನೆ ನೀಡಿದನು. ಇದರಿಂದ ಜನರು ಮತ್ತೊಮ್ಮೆ ಸಂತೋಷವಾಗಿರಬಹುದು ಮತ್ತು ಮಾರ್ಚ್ ನಿಂದ ಅವರು ಭೇಟಿಯಾಗದ ಅವರ ಸಂಬಂಧಿತರು ಮತ್ತು ಸ್ನೇಹಿತರೊಂದಿಗೆ ಭೇಟಿಯಾಗಬಹುದು. ಪ್ರಸಾದವೆಂದು ತಯಾರಿಸಿದ ಮೊಸರವಲಕ್ಷ್ಯಯನ್ನು ಸಹ ಅವನು ನೆನಪಿಸಿಕೊಂಡನು ಮತ್ತು ಅದನ್ನು ಖಚಿತವಾಗಿ ಮಾಡಲು ತಾಯಿಗೆ ವಿನಂತಿಸಿದನು. ಆ ರಾತ್ರಿ ಪ್ರಸಾದ ಎಂದು ಮಾಡುವಳೆಂದು ಅವಳು ಅವನಿಗೆ ಧ್ಯೇಯಕೊಟ್ಟಳು.

ವೇದಾಂತನ ತಲೆಯಲ್ಲಿ ಬಹುಷಃ ಪ್ರಶ್ನೆಗೆ ದ್ವಿಪು. ಆದರೆ ಕಿಟಕಿಯ ಹೊರಗೆ ಮಿಶ್ರ ಸೋದುತ್ತಾ ಸುಮ್ಮನೆ ಕುಳಿತನು. ಈ ವರ್ಣ ಎಲ್ಲಾ ಹಬ್ಬಗಳ ಸಾಮಾನ್ಯ ಉತ್ಸಾಹ ವಿಭಿನ್ನವಾಗಿತ್ತು. ಅವರು ರಕ್ಖಾಭಂಧನದಲ್ಲಿ ಅವರ ಯಾವುದೇ ಸೋದರನಂಬಂಧಿಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಶ್ವಷ ಜನಾಷ್ಟಮಿ ಕೂಡ ಉತ್ಸಾಹರಹಿತವಾಗಿತ್ತು. ಮತ್ತು ಮುಂಬರುವ ಗಣಪತಿ ಹಬ್ಬದ ಬಗ್ಗೆ ಅಥವಾ ಈ ಹಬ್ಬಗಳನ್ನು ಆಚರಿಸಲು ಏನು ಮಾಡಲಾಗುತ್ತಿದೆ ಎಂದು ಯಾರೂ ಮಾತನಾಡುತ್ತಿಲ್ಲ. ಕರೋನಾ ಎಲ್ಲವನ್ನೂ ಬದಲಾಯಿಸಿತ್ತು, ವಿಶೇಷವಾಗಿ ಹಬ್ಬಗಳನ್ನು ಆಚರಿಸುವ ಮೋಜಿನ ವಿಧಾನ. ಅವನು ಕಣ್ಣ ಮುಚ್ಚಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದನು.

“ದಯವಿಟ್ಟು ಬೇಗನೆ ಬಂದು ಈ ಎಲ್ಲ ಕಾರ್ಯಲಾಭಗಳನ್ನು ತೆಗೆದುಹಾಕಿ. ನಾವು ಹೊಗಿ ನಿಮ್ಮ ಸ್ನೇಹಿತರು ಮತ್ತು ಸಂಬಂಧಿತರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ನಾವು ಉದ್ಯಾನವನದಲ್ಲಿ ಹೊರಗೆ ಹೊಗಿ ನಿಮ್ಮ ಸ್ನೇಹಿತರೊಂದಿಗೆ ಆಟವಾಡಲು ಸಾಧ್ಯವಾಗುತ್ತದೆ. ಒಗ್ಗತ್ತು ಸಹಜ ಸ್ಥಿತಿಗೆ ಬರಲಿ!”



ಘ್ರಾಚೀನ ಭಾರತದ ರತ್ನಗಳು - ದೇವಿ ಕವಚಮ್

ಚಂದ್ರಿಮಾ ಕಲ್ಕಾಗ್ ಅವರಿಂದ

ದೇವಿ ಕವಚಮ್ ಎನ್ನುವುದು ಮಾರ್ಕಂಡೇಯ ಪುರಾಣದ ಒಂದು ಸಾರವಾಗಿದೆ, ಇದನ್ನು ದೇವಿಗೆ ಸಮರ್ಪಿಸಲಾಗಿರುವ ಶಬ್ದ ನವರಾತ್ರಿ ಅವಧಿಯಲ್ಲಿ ಪರಿಸಲಾಗುತ್ತದೆ, ಶಕ್ತಿ ಅಥವಾ ಶಕ್ತಿಯ ವ್ಯಕ್ತಿತ್ವ. ಅವಳು ತಾಯಿ, ಮಗಳು, ಜ್ಞಾನವನ್ನು ನೀಡುವವರಳು, ಹಣ, ಸಂಪತ್ತು, ವಿಜಯ, ರಕ್ಷಣೆ, ಪರೋಪಕಾರಿ ಮತ್ತು ಸೌಮ್ಯದಿಂದ ಪ್ರಜಂದ ಮತ್ತು ಭಯಾನಕ ವರೆಗಿನ ಅನೇಕ ರೂಪಗಳನ್ನು ಹೊಂದಿದ್ದಾಳೆ. ದೇವಿ ಕವಚಮ್ ಅನ್ನು ಪರಿಸುವಾಗ, ಭಕ್ತನು ದೇವಿಯನ್ನು ಆಹ್ವಾನಿಸುತ್ತಾನೆ ಮತ್ತು ದೇವಿ ನಮ್ಮ ಅಸ್ತಿತ್ವದ ಪ್ರತಿಯೊಂದು ಭಾಗವನ್ನು ರಕ್ಷಿಸುತ್ತಾಳೆ, ಅಂಗಗಳ ಒಳಗೆ ಅಂಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಮಾರ್ಗ ಅಥವಾ ಯಾವುದೇ ಕೋನದಿಂದ ದುಷ್ಟ ಅಥವಾ ವ್ಯೇರಿ ಇರಬಹುದು.

ಈ ಸಂಯೋಜನೆಯ ಅಧ್ಯಾತ್ಮಾಗಳಲ್ಲಿ ಮಾನವ ದೇಹದೊಳಗಿನ ಪ್ರತಿಯೊಂದು ಆಂತರಿಕ ಅಂಗ, ಹಾಗೆಯೇ ಗೋಚರಿಸುವ ಕೃತಾಲುಗಳನ್ನು ನಿರ್ದಿಷ್ಟಪಡಿಸಲಾಗಿದೆ, ಅವುಗಳೊಂದರೇ: ಶ್ವಾಸಕೋಶ, ಹೊಣ್ಣೆ, ಕರುಳು, ಹಿತ್ತರಸ, ಮೂತ್ರಹಿಂಡಗಳು, ಸಂತಾನೋತ್ಪತ್ತಿ ಅಂಗಗಳು, ಕೊಬ್ಬು, ರಕ್ತ, ಸೀರಮ್, ಮೂಳೆಗಳು, ಮಜ್ಜೆಯ, ಅಂತಃಸ್ವಾವಕ ಗ್ರಂಥಿಗಳು ಇರುವ ದೇಹದೊಳಗಿನ ಸ್ವಾನಗಳು, ಕೂದಲು, ಕೂದಲು ಕಿರುಚೀಲಗಳು, ಚರ್ಮ, ಚರ್ಮದ ರಂಧ್ರಗಳು, ಪ್ರಜ್ಞೆಯ ಅಂಗಗಳು ಮತ್ತು ಅವುಗಳ ಕಾರ್ಯಗಳು. ಕರುಗಳು, ತೊಡಗಳು, ಮೊಣಕಾಲುಗಳು, ಭುಜಗಳು, ತೋಳುಗಳು, ಎದೆ, ಸೊಂಟ, ಹೊಣ್ಣೆ, ಬೆನ್ನು ಮತ್ತು ಮುಖ ನೇರಿದಂತೆ ಕೃತಾಲುಗಳನ್ನು ವಿವರವಾಗಿ ವಿವರಿಸಲಾಗಿದೆ. ಘ್ರಾಚೀನ ಭಾರತೀಯ ವೈದಿಕ ಸಂಸ್ಕೃತಿಯಲ್ಲಿಯೂ ಸಹ ಮುಹಿಮುನಿಗಳು ನಿಜವಾದ ಜ್ಞಾನಿಗಳು ಜ್ಞಾನವುಳ್ಳವರು ಎಂದು ಇವೆಲ್ಲವೂ ಸಾಬೀತುಪಡಿಸುತ್ತಿದೆ. ಅವರು ಮಾನವ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಮಾನವ ದೇಹದೊಳಗಿನ ಪ್ರತಿಯೊಂದು ಅಂಗಗಳ ಅಸ್ತಿತ್ವ, ಸ್ಥಳ ಮತ್ತು ಕಾರ್ಯವನ್ನು ತಿಳಿದಿದ್ದರು. ಈ ಜ್ಞಾನವನ್ನು ಹಲವು ಶತಮಾನಗಳ ನಂತರ ಪಾಶ್ಚಾತ್ಯ ಜಗತ್ತು ಕಂಡುಹಿಡಿದಿದೆ.

ವೇದಗಳ ಜ್ಞಾನವನ್ನು ಪಶ್ಚಿಮದಿಂದ ಗುರುತಿಸಲಾಗುವುದಿಲ್ಲ. ದುರ್ದೃಷ್ಟವರ್ಶಾರ್ಥ, ಭಾರತೀಯರು, ಸಮಯದ ಮರಳಿನ ಮೂಲಕ ಅದರಲ್ಲಿ ಬಹಳವು ಕಳೆದುಹೋಗಿದೆ. ಔಷಧಿ, ಶಸ್ತ್ರಚಿಕಿತ್ಸೆ, ಕಾಸ್ಯಚಿಕ್ರಿ ಸಚಿರಿ, ಆಂಕೊಲಾಜಿ ಮತ್ತು ವೇದಗಳಲ್ಲಿ ಪ್ರತಿಷಾದಿಸಲಾದ ಇತರ ವಿಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿಯ ಸಂಗ್ರಹಿಸದ ಭಂಡಾರ ಇನ್ನೂ ಇದೆ. ಒಂದು ದಿನ, ನಾವು ಘ್ರಾಚೀನ ಭಾರತದ ಈ ರತ್ನಗಳನ್ನು ಮರುಶೋಧಿಸುತ್ತೇವೆ.



ಯೋಗ ಮತ್ತು ಪ್ರೋಷಣೆ

ದೀಪ್ತಿ ಅನೀಲ್ ಅವರಿಂದ

2020 ರ ಆರಂಭದಿಂದ, ಇಡೀ ಜಗತ್ತು ಕೋವಿಡ್ 19 ಸಾಂಕುಲಿಕ ರೋಗದ ಹಿಡಿತದಲ್ಲಿದೆ. ನಮ್ಮ ಶಬ್ದಕೋಶವು ಇದ್ದಕ್ಕಿಂತ ಲಾಕ್‌ಡೌನ್, ಮೂಲೆಗುಂಪು, ಪ್ರತ್ಯೇಕತೆ ಮತ್ತು ರೋಗನಿರೋಧಕ ಶಕ್ತಿ ಮುಂತಾದ ಪದಗಳನ್ನು ಸೇರಿಸಿದೆ. ವೈರಸ್ ನಮ್ಮ ದೇಶದಲ್ಲಿ ಹರಡುವುದನ್ನು ಮುಂದುವರಿಸಿದಂತೆ, ನಾವು ಜಾಗರೂಕರಾಗಿರಬೇಕು, ಸುರಕ್ಷಿತವಾಗಿರಬೇಕು, ದೃಂಬಿಕ ದೂರವನ್ನು ಕಾಪಾಡಿಕೊಳ್ಳಬೇಕು ಮತ್ತು ಸರಿಯಾದ ಆಹಾರ ಮತ್ತು ಯೋಗದ ಮೂಲಕ ನಮ್ಮ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರತಿರಕ್ಷಣಾ ವ್ಯವಸ್ಥೆಯು ಉಳಿವಿಗಾಗಿ ನಿಷಾಯಕವಾಗಿದೆ ಏಕೆಂದರೆ ಪ್ರತಿರಕ್ಷಣಾ ವ್ಯವಸ್ಥೆಯು ನಿರಂತರವಾಗಿ ಎಚ್ಚರವಾಗಿರಬೇಕು, ಆಕ್ರಮಣ ಅಥವಾ ಅಪಾಯದ ಚಿಹ್ನೆಗಳ ಮೇಲ್ಮೈಕಾರಣ.

ಜ್ಞಾರ ಕಾಲದಲ್ಲಿ ಅಥವಾ ಅನಾರೋಗ್ಯದ ಸಮಯದಲ್ಲಿ, ಜನರು ಸಾಮಾನ್ಯವಾಗಿ ವಿಶೇಷ ಆಹಾರ ಅಥವಾ ವಿಟಮಿನ್ ಪುರಂಕಗಳನ್ನು ಬಯಸುತ್ತಾರೆ, ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ವಿಟಮಿನ್ ಸಿ ಮತ್ತು ಸಿಟ್ರಸ್ ಹಣ್ಣುಗಳು, ಸೂಜ್ ಮತ್ತು ಜೀನುತ್ಪಂದೊಂದಿಗೆ ಚಹಾ ಮುಂತಾದ ಆಹಾರಗಳು ಜನಪ್ರಿಯ ಉದಾಹರಣೆಗಳಾಗಿವೆ.

ಇನ್ನೂ ನಮ್ಮ ರೋಗನಿರೋಧಕ ವ್ಯವಸ್ಥೆಯ ವಿನ್ಯಾಸವು ಸಂಕೀರ್ಣವಾಗಿದೆ ಮತ್ತು ಅನೇಕ ಅಂಶಗಳ ಆದಶ್ರೇಷ್ಠಿಸಿದಂತೆ ಪ್ರಭಾವಿತವಾಗಿರುತ್ತದೆ, ಕೇವಲ ಆಹಾರಕ್ರಮವಲ್ಲ, ಮತ್ತು ವಿಶೇಷವಾಗಿ ಯಾವುದೇ ಒಂದು ನಿರ್ದಿಷ್ಟ ಆಹಾರ ಅಥವಾ ಪ್ರೋಫೆಕ್ಟಾಂಶಗಳೀಂದ ಅಲ್ಲ. ರೋಗನಿರೋಧಕ ಕೋಶಗಳು ಸೇರಿದಂತೆ ಎಲ್ಲಾ ಜೀವಕೋಶಗಳ ಆರೋಗ್ಯ ಮತ್ತು ಕಾರ್ಯಕ್ರಾಣಿ ವೇಳಿಧ್ಯಮಯ ಆಹಾರದ ಭಾಗವಾಗಿ ಸಾಕಷ್ಟು ಪ್ರೋಫೆಕ್ಟಾಂಶಗಳನ್ನು ಸೇವಿಸುವುದು ಅಗತ್ಯವಾಗಿರುತ್ತದೆ.

ಕೆಲವು ಆಹಾರ ಕ್ರಮಗಳು ದೇಹವನ್ನು ಸೂಕ್ಷಣೆಯಿಂದ ದಾಳಿ ಮತ್ತು ಹೆಚ್ಚಿದ ಉರಿಯೂತಕ್ಕೆ ಉತ್ತಮವಾಗಿ ಸಿದ್ಧಪಡಿಸಬಹುದು, ಆದರೆ ಪ್ರತ್ಯೇಕ ಆಹಾರಗಳು ವಿಶೇಷ ರಕ್ಷಣೆ ನೀಡುವುದು ಅಸಂಭವವಾಗಿದೆ. ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯ ಪ್ರತಿಯೊಂದು ಹಂತವು ಅನೇಕ ಸೂಕ್ಷ್ಮ ಪ್ರೋಫೆಕ್ಟಾಂಶಗಳ ಉಪಸ್ಥಿತಿಯನ್ನು ಅವಲಂಬಿಸಿದೆ. ಪ್ರತಿರಕ್ಷಣಾ ಕೋಶಗಳ ಬೆಳವಣಿಗೆ ಮತ್ತು ಕಾರ್ಯಕ್ರಾಣಿಯ ವರ್ವೆಂದು ಗುರುತಿಸಲ್ಪಟ್ಟ ಪ್ರೋಫೆಕ್ಟಾಂಶಗಳ ಉದಾಹರಣೆಗಳಲ್ಲಿ ವಿಟಮಿನ್ ಸಿ (ಪೇರಲೆ ಹಣ್ಣು, ಸುಣ್ಣು, ಸಿಟ್ರಸ್ ಹಣ್ಣು, ನೆಲ್ಲಿಕಾಯಿ), ವಿಟಮಿನ್ ಡಿ (ಮೀನು, ಯಕ್ಕತ್ತು, ಚೀಸ್, ಮೊಟ್ಟೆಯ ಹಳೆದಿ, ನೈಸರ್ಗಿಕವಾಗಿ ದೇಹವು ಸೂರ್ಯನ ಬೆಳಕಿನಿಂದ ತಯಾರಿಸಲಾಗುತ್ತದೆ), ಸತು (ಧಾನ್ಯಗಳು, ಹಾಲು, ಬೀಜಗಳು, ಕಡಲೆ, ಹಸಿರು ಬಟ್ಟಾಳಿ, ಪಾಲಕ್), ಸಲೆನಿಯಮ್ (ಧಾನ್ಯಗಳು, ಮೊಟ್ಟೆ, ಮೀನು, ಮಾಂಸ ಮತ್ತು ಬೆಳ್ಳಳಿ), ಕಬ್ಬಿಣ (ಕಡು ಹಸಿರು ಎಲೆ ತರಕಾರಿಗಳು, ದ್ವಿದಳ ಧಾನ್ಯಗಳು, ಕೆಂಪು ಮಾಂಸ, ಸಮುದ್ರಾಹಾರ, ಒಣದ್ವಾಕ್), ಮತ್ತು ಪ್ರೋಟೀನ್ (ಡೈರಿ ಉತ್ಪನ್ನಗಳು, ಮಾಂಸಾಹಾರಿ ಆಹಾರಗಳು, ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಬೆಳೆಕಾಳುಗಳು). ಅವು ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳ ಉತ್ಪನ್ನಗಳು, ಮಾಂಸಾಹಾರಿ ಆಹಾರಗಳು, ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಬೆಳೆಕಾಳುಗಳು).

ಆಹಾರಗಳಲ್ಲಿ ಕಂಡುಬರುತ್ತವೆ. ಪಾಥ್ಯಲೀಕನಾಗಿ ಅಲಾಟ, ಸಂಸ್ಕರಿಸಿದ ಆಹಾರಗಳನ್ನು ಒಳಗೊಂಡಿರುವ ಮತ್ತು ಕನಿಷ್ಠ ಸಂಸ್ಕರಿಸಿದ ಆಹಾರದ ಕೊರತೆಯಂತಹ ವೈವಿಧ್ಯಮಯ ಮತ್ತು ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳು ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಯನ್ನು ನಕಾರಾತ್ಮಕವಾಗಿ ಪರಿಣಾಮ ಬೀರುತ್ತವೆ. ಪಾಶ್ಚಾತ್ಯ ಆಹಾರವು ಸಂಸ್ಕರಿಸಿದ ಸಕ್ಕರೆ ಮತ್ತು ಕಂಪು ಮಾಂಸ ಮತ್ತು ಹಣ್ಣಗಳು ಮತ್ತು ತರಕಾರಿಗಳು ಕಡಿಮೆ ಇರುವುದು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ, ಇದರ ಪರಿಣಾಮವಾಗಿ ಕರುಳಿನ ದೀಘರ್ವಕಾಲದ ಉರಿಯೂತೆ ಉಂಟಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿರಕ್ಷೆಯನ್ನು ನಿಗ್ರಹಿಸುತ್ತದೆ.

ಸೂಕ್ಷ್ಮಜೀವಿಯ (ಮಾನವ ದೇಹದಲ್ಲಿ ಬೆಳೆಯುತ್ತಿರುವ ಜೀವಿಗಳು) ನಮ್ಮ ದೇಹದಲ್ಲಿ, ಹಂಚಾಗಿ ಕರುಳಿನಲ್ಲಿ, ವಾಸಿಸುವ ಟೀಲಿಯನ್ನಲ್ಲಿ ಸೂಕ್ಷ್ಮಜೀವಿಗಳು ಅಥವಾ ಸೂಕ್ಷ್ಮಜೀವಿಗಳ ಆಂತರಿಕ ಮಹಾನಗರವಾಗಿದೆ. ರೋಗನಿರೋಧಕ ಶಿಯೆಯಲ್ಲಿ ಸೂಕ್ಷ್ಮಜೀವಿಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜಾಳಿಗಳು ಕಂಡುಕೊಳ್ಳುತ್ತಿರುವ ಕಾರಣ ಇದು ತೀವ್ರವಾದ ಮತ್ತು ಸಕ್ರಿಯ ಸಂಶೋಧನೆಯ ಕ್ಷೇತ್ರವಾಗಿದೆ. ಕರುಳು ರೋಗನಿರೋಧಕ ಚಟುವಟಿಕೆಯ ಪ್ರಮುಖ ತಾಣವಾಗಿದೆ ಮತ್ತು ಆಂಟಿಮ್ಯೂಕೊಬಿಯಲ್ಲಾ ಪ್ರೋಟೀನಾಗಳು ಉತ್ಪಾದನೆಯಾಗಿದೆ. ನಮ್ಮ ಕರುಳಿನಲ್ಲಿ ಯಾವ ರೀತಿಯ ಸೂಕ್ಷ್ಮಜೀವಿಗಳು ವಾಸಿಸುತ್ತವೆ ಎಂಬುದನ್ನು ನಿರ್ದರ್ಶಿಸುವಲ್ಲಿ ಆಹಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಾಕಷ್ಟು ಹಣ್ಣಗಳು, ತರಕಾರಿಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಹೊಂದಿರುವ ಹೆಚ್ಚಿನ ಘೆಬರ್ ಸಸ್ಯ-ಸಮೃದ್ಧ ಆಹಾರವು ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಬೆಳವಣಿಗೆ ಮತ್ತು ನಿರ್ವಹಣೆಯನ್ನು ಬೆಂಬಲಿಸುತ್ತದೆ. ಈ ನಾರುಗಳನ್ನು ಕೆಲವೋಮ್ಮೆ ಪ್ರಿಬಯಾಟಿಕ್‌ಗಳು ಎಂದು ಕರೆಯಲಾಗುತ್ತದೆ ಏಕೆಂದರೆ ಅವು ಸೂಕ್ಷ್ಮಜೀವಿಗಳಿಗೆ ಆಹಾರವನ್ನು ನೀಡುತ್ತವೆ. ಆದ್ದರಿಂದ, ಪ್ರೋಬಯಾಟಿಕ್ ಮತ್ತು ಪ್ರಿಬಯಾಟಿಕ್ ಆಹಾರಗಳನ್ನು ಒಳಗೊಂಡಿರುವ ಆಹಾರವು ಪ್ರಯೋಜನಕಾರಿಯಾಗಬಹುದು. ಪ್ರೋಬಯಾಟಿಕ್ ಆಹಾರಗಳು ಲ್ಯಾವ್ ಸಹಾಯಕ ಬ್ಯಾಕ್ಟೋರಿಯಾವನ್ನು ಒಳಗೊಂಡಿರುತ್ತವೆ, ಅದು ಆ ಬ್ಯಾಕ್ಟೋರಿಯಾದ ಆರೋಗ್ಯಕರ ವಸಾಹತುಗಳನ್ನು ಪ್ರೋಫಿಸುತ್ತದೆ ಮತ್ತು ನಿರ್ವಹಿಸುತ್ತದೆ.

ಪ್ರೋಬಯಾಟಿಕ್ ಆಹಾರಗಳು: ನೇರ ಸಕ್ರಿಯ ಸಂಸ್ಕೃತಿಗಳೊಂದಿಗೆ ವೋಸರು, ಹುದುಗಿಸಿದ ಆಹಾರಗಳು. ಪ್ರಿಬಯಾಟಿಕ್ ಆಹಾರಗಳು: ಬೆಳ್ಳಿ, ಈರುಳಿ, ಹಸಿರು ಸೊಪ್ಪು ತರಕಾರಿಗಳು, ಬಾಳೆಹಣ್ಣಗಳು ಮತ್ತು ಕಡಲಕಳೆ. ಆದಾಗ್ಯೋ, ಹೆಚ್ಚು ಸಾಮಾನ್ಯವಾದ ನಿಯಮವೆಂದರೆ ಆಹಾರದ ಪ್ರಿಬಯಾಟಿಕ್‌ಗಳಿಗಾಗಿ ವಿವಿಧ ಹಣ್ಣಗಳು, ತರಕಾರಿಗಳು, ಬೀನ್‌ ಮತ್ತು ಧಾನ್ಯಗಳನ್ನು ಸೇವಿಸುವುದು.

ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುವ 8 ಕ್ರಮಗಳು: ಹಾರ್ವರ್ಡ್ ಹೆಲ್ತ್ ಪ್ರಕಟಿಸಿದ ವರದಿಯ ಪ್ರಕಾರ,

1. ಸಂಪೂರ್ಣ ಹಣ್ಣಗಳು, ತರಕಾರಿಗಳು, ನೇರ ಪ್ರೋಟೀನ್‌ಗಳು, ಧಾನ್ಯಗಳು ಮತ್ತು ಸಾಕಷ್ಟು ನೀರಿನೊಂದಿಗೆ ಸಮತೋಲಿತ ಆಹಾರವನ್ನು ಸೇವಿಸಿ.



2. ಸಮತೋಲಿತ ಆಹಾರವನ್ನು ಸುಲಭವಾಗಿ ಪ್ರವೇಶಿಸಲಾಗದಿದ್ದರೆ, ಹಲವಾರು ಪೋಷಕಾಂಶಗಳಿಗೆ ಆರ್ಡಿಲ ಹೊಂದಿರುವ ಮಲ್ಟೀಪಿಟ್‌ವಿನ್‌ತೆಗೆದುಕೊಳ್ಳಬಹುದು.
3. ಧೂಮಪಾನ ಮಾಡಬೇಡಿ (ಅಥವಾ ನೀವು ಮಾಡಿದರೆ ಧೂಮಪಾನವನ್ನು ನಿಲ್ಲಿಸಿ).
4. ವೀತವಾಗಿ ಮದ್ಯಪಾನ ಮಾಡಿ.
5. ಮದ್ಯಮ ನಿಯಮಿತ ವ್ಯಾಯಾಮ ಮಾಡಿ.
6. ರಾತ್ರಿ 7-9 ಗಂಟೆಗಳ ನಿದೆಯ ಗುರಿ. ನಿದೆಯ ವೇಳಾಪಟ್ಟಿಯನ್ನು ಇರಿಸಿಕೊಳ್ಳಲು ಪ್ರಯತ್ನಿಸಿ, ಪ್ರತಿದಿನ ಒಂದೇ ಸಮಯದಲ್ಲಿ ಎಚ್ಚರಗೊಳಿಸುವುದು ಮತ್ತು ಮಲಗುವುದು. ನಮ್ಮ ದೇಹದ ಗಡಿಯಾರ, ಅಥವಾ ಸಿಕಾರ್ಡಿಯನ್ ಲಯ, ನಿದೆ ಮತ್ತು ಎಚ್ಚರದ ಭಾವನೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಸ್ವಿರವಾದ ನಿದೆಯ ವೇಳಾಪಟ್ಟಿಯನ್ನು ಹೊಂದಿರುವುದು ಸಮತೋಲಿತ ಸಿಕಾರ್ಡಿಯನ್ ಲಯವನ್ನು ಕಾಪಾಡಿಕೊಳ್ಳುತ್ತದೆ ಇದರಿಂದ ನಾವು ಆಳವಾದ, ಹಚ್ಚ ಶಾಂತ ನಿದೆಯನ್ನು ಪ್ರವೇಶಿಸಬಹುದು.
7. ಮಾನಸಿಕ ಒತ್ತಡವನ್ನು ನಿರ್ವಹಿಸುವ ಗುರಿ. ಇದು ಮುಗಿದಿರುವುದಕ್ಕಿಂತ ಸುಲಭವಾಗಿದೆ, ಆದರೆ ನಿಮಗೆ ಮತ್ತು ನಿಮ್ಮ ಜೀವನಶೈಲಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ಆರೋಗ್ಯಕರ ತಂತ್ರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ-ಅದು ವ್ಯಾಯಾಮ, ಧ್ಯಾನ, ನಿರ್ದಿಷ್ಟ ಹವಾಸ ಅಥವಾ ಲಿಶ್ವಸಾಹಸ ಸ್ನೇಹಿತನೊಂದಿಗೆ ಮಾತನಾಡುವುದು. ಮತ್ತೊಂದು ಸಲಹೆಯೆಂದರೆ ದಿನವಿಡೀ ನಿಯಮಿತವಾಗಿ, ಪ್ರಜಾಷಾಪೂರ್ವಕ ಉಸಿರಾಟವನ್ನು ಅಭಾಸ ಮಾಡುವುದು ಮತ್ತು ಒತ್ತಡದ ಭಾವನೆಗಳು ಉಂಟಾದಾಗ. ಇದು ದೀಘರ್ವವಾಗಿರಬೇಕಾಗಿಲ್ಲ-ಕೆಲವು ಉಸಿರಾಟಗಳು ಸಹ ಸಹಾಯ ಮಾಡುತ್ತವೆ.
8. ದಿನವಿಡೀ ಕ್ಷೇತ್ರಾಂತರಿ: ಹೊರಾಂಗಣದಿಂದ ಬರುವಾಗ, ಆಹಾರವನ್ನು ತಯಾರಿಸುವ ಮತ್ತು ತಿನ್ನುವ ಮೊದಲು ಮತ್ತು ನಂತರ, ಶೌಚಾಲಯವನ್ನು ಬಳಸಿದ ನಂತರ, ಕೆಲ್ಲಿದರೆ ತಪ್ಪದೇ ಕ್ಷೇತ್ರಾಂತರಿ. ಕ್ಲೋಸರ್ ಹೋಮ್, ಆಯುಷ್ ಸಚಿವಾಲಯವು ಈ ಸಾಂಕ್ರಾಂತಿಕ ರೋಗದ ಸಂದರ್ಭದಲ್ಲಿ ರೋಗನಿರೋಧಕ ಆರೋಗ್ಯವನ್ನು ಸುಧಾರಿಸಲು ಈ ಕೆಳಗಿನ ಅಂಶಗಳನ್ನು ಸೂಚಿಸಿದೆ:

 1. ದಿನವಿಡೀ ಬೆಂಕ್ ಗಿನ್ ನೀರನ್ನು ಕುಡಿಯಿರಿ.
 2. ಆಯುಷ್ ಸಚಿವಾಲಯದ ಸಲಹೆಯಂತೆ ಕನಿಷ್ಠ 30 ನಿಯಿಂಗ್‌ಗಳ ಕಾಲ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ದ್ವನಂದಿನ ಅಭಾಸ
 3. ಅಡುಗೆಯಲ್ಲಿ ಹಲ್ಮಿ (ಅರಿಶಿನ), ಜೀರಾ (ಜೀರಿಗೆ), ಧನಿಯಾ (ಕೊತ್ತಂಬರಿ) ಮತ್ತು ಲಹ್ನನ್ (ಬೆಳ್ಳುಳ್ಳಿ) ನಂತಹ ಮಸಾಲೆ ಪದಾರ್ಥಗಳನ್ನು ಬಳಸಿ.



ತುಳಸಿ (ತುಳಸಿ), ಡಾಲ್‌ನಿ (ದಾಲ್‌ನಿ), ಕಾಲೀಪಿಚ್‌ (ಕರಿಮೆಣಸು), ಶುಂತಿ (ಒಣ ಶುಂತಿ) ಮತ್ತು ಮುನಕಾಷ್ (ಒಣದಾರಕ್ಕಿ) ನಿಂದ ತಯಾರಿಸಿದ ಗಿಡಮೂಲಿಕೆ ಚಹಾ / ಕಷಾಯ (ಕಾದಾ) - ದಿನಕ್ಕೆ ಒಂದು ಅಥವಾ ಎರಡು ಬಾರಿ ಖಡಿಯಿರ. ಅಗತ್ಯಲಿದ್ದರೆ ಬೆಲ್ಲ (ನೈಸರ್ಗಿಕ ಸಕ್ಕರೆ) ಮತ್ತು / ಅಥವಾ ತಾಜಾ ನಿಂಬ ರಸವನ್ನು ನಿಮ್ಮ ರುಚಿಗೆ ಸೇರಿಸಿ.

4. ಗೋಲ್‌ನಾ ಹಾಲು- 150 ಮಿಲಿ ಬಿಸಿ ಹಾಲಿನಲ್ಲಿ ಅಥವಾ ಚಮಚ ಹಲ್‌ (ಅರಿಶಿನೆ) ಪ್ರದಿ - ದಿನಕ್ಕೆ ಒಂದು ಅಥವಾ ಎರಡು ಬಾರಿ. ಒಣ ಕೆಮ್ಮು / ನೋಯುತ್ತಿರುವ ಗಂಟಲಿನ ಸಮಯದಲ್ಲಿ

1. ತಾಜಾ ಪ್ರದಿನಾ (ಪ್ರದಿನೆ) ಎಲೆಗಳು ಅಥವಾ ಅಜ್ಞಾನ್ (ಕ್ಯಾರೆವೇ ಬೀಜಗಳು) ನೊಂದಿಗೆ ಉಗಿ ಉಸಿರಾಡುವುದನ್ನು ದಿನಕ್ಕೆ ಒಮ್ಮೆ ಅಭಾವ ಮಾಡಬಹುದು.
2. ನೈಸರ್ಗಿಕ ಸಕ್ಕರೆ / ಜೀನುತ್ಪಂಪ್‌ದೊಂದಿಗೆ ಬೆರೆಸಿದ ಲವಾಂಗ್ (ಲವಂಗ್) ಪ್ರದಿಯನ್ನು ಕೆಮ್ಮು ಅಥವಾ ಗಂಟಲಿನ ಕಿರಿಕಿರಿಯ ಸಂದರ್ಭದಲ್ಲಿ ದಿನಕ್ಕೆ 2-3 ಬಾರಿ ತೆಗೆದುಕೊಳ್ಳಬಹುದು.
3. ಈ ಕ್ರಮಗಳು ಸಾಮಾನ್ಯವಾಗಿ ಸಾಮಾನ್ಯ ಒಣ ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಚಿಕಿತ್ಸೆ ನೀಡುತ್ತವೆ. ಆದಾಗ್ಯೂ, ಈ ಲಕ್ಷಣಗಳು ಮುಂದುವರಿದರೆ ವ್ಯಾದಿರನ್ನು ಸಂಪರ್ಕಿಸುವುದು ಉತ್ತಮ.

ಮೇಲಿನ ಅನುಕೂಲಗಳನ್ನು ವ್ಯಕ್ತಿಯ ಅನುಕೂಲಕ್ಕೆ ಅನುಗುಣವಾಗಿ ಸಾಧ್ಯವಾದಷ್ಟು ಮಟ್ಟಿಗೆ ಅನುಸರಿಸಬಹುದು. ವ್ಯಕ್ತಿಯ ಪ್ರತಿರಕ್ಷೆಯನ್ನು ಹೆಚ್ಚಿಸುವ ಕಾರಣ ದೇಶಾದ್ಯಂತದ ಪ್ರಖ್ಯಾತ ವ್ಯಾದಿರನ್ನು ಅನುಸರಿಸುವ ಮೂಲಕ ಈ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಮಾನ್ಯಾನಲ್ಲಿ, ರೋಗನಿರೋಧಕ ಬೂಸ್‌ರ್ ಸೂಪ್‌ನ ಬೆಚ್ಚಿನ ಬಟ್ಟಲನ್ನು ಹೊಂದಿರುವುದು ಅದ್ಯಾತ್ಮವಾಗಿದೆ.

ಪದಾರ್ಥಗಳು:

1/2 ಕೆಪ್‌ ಮೆಸೋರೆ (ಮೆಸೋರ್ ದಾಲ್)

1 ಕೆಪ್‌ ಕ್ಯಾರೆಟ್, 1/2 ಇಂಚಿನ ತುಂಡುಗಳಾಗಿ ಕತ್ತರಿಸಲಾಗುತ್ತದೆ

1/2 ಕೆಪ್‌ ಹಸಿರು ಸ್ಟ್ರೋಗ್ ಬೀನ್‌, ಹೊಳೆಗೆ ಮಾಡಿದ ½ ಇಂಚು ತುಂಡುಗಳು



1 ಕಪ್ ಸ್ವಿಂಗ್ ಈರುಳ್ಳಿ, $\frac{1}{2}$ ಇಂಚು ತುಂಡುಗಳಾಗಿ ಕತ್ತರಿಸಿ

3 ಮಧ್ಯಮ ಗಾತ್ರದ ಟೋಮೆಟೋಗಳನ್ನು 8 ತುಂಡುಗಳಾಗಿ ಕತ್ತರಿಸಿ

♣ ಸುಮಾರು $\frac{1}{2}$ ಇಂಚು ಶುಂಠಿ ತೆಳುವಾದ ರೋಜು

1½ ಟೈಸೌನ್ ಉಪ್ಪು

♣ 1/2 ಟೈಸೌನ್ ಅರಿಶಿನ (ಹಲ್ಲಿ)

♣ 1/2 ಟೈಸೌನ್ ಕರಿಮೆಣಸು, ಕೆಲವು ಲವಂಗ ಮತ್ತು 1/2 ಇಂಚಿನ ದಾಲಿಜ್ನಿ

ಚಾಂಕ್ (ಮಸಾಲೆ):

2 ಚಮಚ ಸ್ಪಷ್ಟೀಕರಿಸಿದ ಬೆಣ್ಣೆ (ತುಪ್ಪ) ಅಥವಾ 2 ಚಮಚ ಎಣ್ಣೆ

♣ 1/2 ಟೈಸೌನ್ ಜೀರಿಗೆ (ಜೀರಾ)

♣ 1/2 ಟೈಸೌನ್ ಗರಂ ಮಸಾಲ

♣ ಅಥವ ನಿಂಬು

ವಿಧಾನ:

1. ಮಸೂರವನ್ನು ತೊಳೆದು 2 ಕಪ್ ನೀರಿನಲ್ಲಿ 1 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನೆನೆಸಿದಿ. ನೆನೆಸಿದ ನಂತರ, ಮಸೂರವು ಪರಿಮಾಣದಲ್ಲಿ ಎರಡು ಪಟ್ಟು ಹೆಚ್ಚಿರಬೇಕು.

2. ಮಧ್ಯಮ ಅಧಿಕ ಶಾಖದಲ್ಲಿ ಪ್ರೆಶರ್ ಕುಕ್ಕರಾನಲ್ಲಿ 4 ಕಪ್ ನೀರನ್ನು ಬಿಸಿ ಮಾಡಿ. ಮುಂದೆ ನೆನೆಸಿದ ಮಸೂರ, ಉಪ್ಪು, ಅರಿಶಿನ, ಕರಿಮೆಣಸು, ಶುಂಠಿ, ಕ್ಯಾರೆಟ್, ಹಸಿರು ಬೀನ್ಸ್, ವಸಂತ ಈರುಳ್ಳಿ ಮತ್ತು ಟೋಮಾಟೋ ಸೇರಿಸಿ.

3. ಪ್ರೆಶರ್ ಕುಕ್ಕರಾ ಅನ್ನು ಮುಚ್ಚಿ ಮತ್ತು ವೇಯಿಟ್ ಹಾಕಿ (ಅಥವಾ ನಿಷಾಂಕವನ್ನು ಮುಚ್ಚಿ).



4. ಪ್ರೇಶರ್ ಕುಕ್ಕರ್ ಹಬೆಯಾಗಲು ಪಾರಂಭಿಸಿದಾಗ ಶಾಖವನ್ನು ಮಧ್ಯಮಕ್ಕೆ ತಿರುಗಿಸಿ ಸುಮಾರು 6 ನಿಮಿಷ ಬೇಯಿಸಿ.
5. ಶಾಖವನ್ನು ಆಫ್ ಮಾಡಿ ಮತ್ತು ಪ್ರೇಶರ್ ಕುಕ್ಕರ್ ತೆರೆಯುವ ವೋದಲು ಉಗಿ ನಿಲ್ಲುವವರೆಗೆ ಕಾಯಿರಿ.
6. ದಾಲ್ ಅನ್ನ ಚೆನ್ನಾಗಿ ವಿಶ್ರಣ ಮಾಡಿ, ದಾಲ್ ದಪ್ಪವಾಗಿದ್ದರೆ ಹೆಚ್ಚು ಕುದಿಯುವ ನೀರನ್ನು ಸೇರಿಸಿ ಮತ್ತು ನೀವು ಬಯಸಿದಂತೆ ಸ್ವಿರತೆಯನ್ನು ಮಾಡಿ. ಸೂಪ್ ದಪ್ಪವಾಗಿರಬೇಕು.

ಚಾಂಕ್ (ಮಸಾಲೆ):

1. ಮಸಾಲೆಗಾಗಿ (ಚಂಕ್) ಬೆಣ್ಣೆಯನ್ನು ಸಣ್ಣ ಲೋಹದ ಬೋಗುಟಿಗೆ ಬಿಸಿ ಮಾಡಿ, ಜೀರಿಗೆ ಸೇರಿಸಿ ಮತ್ತು ಜೀರಿಗೆ ಬೀಜ ಬಿರುಕು ಬರುವವರೆಗೆ ಕಾಯಿರಿ. ನಂತರ ಅದನ್ನು ಸೂಪ್ ಮೇಲೆ ಸುರಿಯಿರಿ.
2. ಸೂಪ್ ಗೆ ಗರಂ ಮಸಾಲಾ ಸೇರಿಸಿ ಚೆನ್ನಾಗಿ ವಿಶ್ರಣ ಮಾಡಿ.
3. ಸೇವೆ ಮಾಡುವ ವೋದಲು ಕೆಲವು ಹನಿ ನಿಂಬ ರಸವನ್ನು ಹಿಂಡಿ.

ಜಿಮ್‌ಗಳು ಮತ್ತು ಸ್ನೋಟ್‌ಫ್ರೆ ಕ್ಲೆಬ್‌ಗಳಿಗೆ ಪ್ರವೇಶವಿಲ್ಲದೆ ಪ್ರತ್ಯೇಕವಾಗಿರುವುದು ಜನರು ವ್ಯಾಯಾಮ ಮಾಡುವುದನ್ನು ನಿಲ್ಲಿಸಬಾರದು. ಪ್ರಪಂಚದ ಬಹುಪಾಲು ಪ್ರತ್ಯೇಕತೆಗೆ ಹೋಗುತ್ತಿರುವ ಸಮಯದಲ್ಲಿ, ನಿಯಮಿತ, ದೃಂಢಿನ ವ್ಯಾಯಾಮವನ್ನು ಮುಂದುವರಿಸುವುದು ಆರೋಗ್ಯಕರ ಹೋಗನಿರೋಧಕ ಶಕ್ತಿಯನ್ನು ಕಾಂಪಾಡಿಕೊಳ್ಳಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತವಾದ ವ್ಯಾಯಾಮವು ಆರೋಗ್ಯಕರ ಜೀವನ ಸ್ಥಂಭಗಳಲ್ಲಿ ಒಂದಾಗಿದೆ. ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ, ರಕ್ತದೂತಿತವನ್ನು ಕಡಿಮೆ ಮಾಡುತ್ತದೆ, ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಆದರೆ ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ನೇರ್ಸಿರುವಾಗಿ ಹೆಚ್ಚಿಸಲು ಮತ್ತು ಆರೋಗ್ಯವಾಗಿರುವ ಮಾಡುತ್ತದೆ? ಆರೋಗ್ಯಕರ ಆಹಾರದಂತೆಯೇ, ವ್ಯಾಯಾಮವು ಸಾಮಾನ್ಯ ಉತ್ತಮ ಆರೋಗ್ಯಕ್ಕೆ ಕಾರಣವಾಗಬಹುದು ಮತ್ತು ಆದ್ವರಿಂದ ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಗೆ ಸಹಕಾರಿಯಾಗುತ್ತದೆ.

ಉತ್ತಮ ಪ್ರಸರಣವನ್ನು ಉತ್ತೇಜಿಸುವ ಮೂಲಕ ಇದು ಇನ್ನಷ್ಟು ನೇರವಾಗಿ ಕೊಡುಗೆ ನೀಡಬಹುದು. ಓದುವುದು, ಬರೆಯುವುದು, ವೋಬ್‌ಲ್ ಪ್ರೋನ್ ಅಥವಾ ಲ್ಯಾಪ್‌ಟಾಪ್ ಮತ್ತು ಮನಕೆಲಸಗಳನ್ನು ಬಳಸುವುದು ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ನಾವು ನಮ್ಮ ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ನಾವು ಆನಾಲ್ಯೆನ್ ಶಾಲೆ ಅಥವಾ ಕೆಲಸಕ್ಕಾಗಿ ಮೇಚಿನ ಬಳಿ ಹೆಚ್ಚು ಹೊತ್ತು ಕುಳಿತಾಗ ನಾವು ನಮ್ಮ ಕುತ್ತಿಗೆ, ಭುಜಗಳು, ಎದೆ ಮತ್ತು ಕೆಳ ಬೆನ್ನಿನಲ್ಲಿ ಬಿಗಿತವನ್ನು ಬೆಳೆಸಿಕೊಳ್ಳುತ್ತೇವೆ. ಒಟ್ಟಾರೆ ಯೋಗಕ್ಕೆಮಕ್ಕೆ ಮಾತ್ರವಲ್ಲದೆ ಎಲ್ಲಾ ಸುತ್ತಿನ ಚಲನಶೀಲತೆ ಮತ್ತು ನಮ್ಮ ಬೆನ್ನಿನ ನಮ್ಮತೆಯನ್ನು ಖಚಿತಪಡಿಸಿಕೊಳ್ಳಲು ಬೆನ್ನುಮೂಳೆಯ ಆರೋಗ್ಯವು ಬಹಳ ಮುಖ್ಯವಾಗಿದೆ. ನಮ್ಮ ದೃಂಢಿನ ಜೀವನದಲ್ಲಿ, ಹೆಚ್ಚು ಸಂಭವಿಸುವ ಘಾರ್ವಡ್‌ ಚಲನೆಗಳ ಜೊತೆಗೆ ನಾವು ನಮ್ಮ ದೇಹವನ್ನು ಪಾಶ್‌ವಾಗಿ (ಅಕ್ಕಪಕ್ಕಕ್ಕೆ) ಮತ್ತು ಹಿಂದುಳಿದ ದಿಕ್ಕಿನಲ್ಲಿ ಚಲಿಸುವಂತೆ ನೋಡಿಕೊಳ್ಳಬೇಕು. ಚಕ್ಕಾಸನ ಅಥವಾ ಚಕ್ಕ ಭಂಗಿಯು ಒಂದು ಆಸನವಾಗಿದ್ದು, ಇದನ್ನು ಪಾಶ್‌ದ ವಿಸ್ತೃತಣೆಗೆ ಅದರ ನಿಂತಿರುವ ರೂಪದಲ್ಲಿ ಮತ್ತು ಸಕ್ರಿಯ ಹಿಂದುಳಿದ ಬೆಂಡಾಗಾಗಿ ಅದರ ಸುಪ್ಯೆನ್ ರೂಪದಲ್ಲಿ ಅಭಾಸ ಮಾಡಬಹುದು.



ನಿಂತಿರುವ ಭಂಗಿಯಲ್ಲಿ ಆ ಆಸನವನ್ನು ಮಾಡುವ ಅನುಕ್ರಮ

1. ಕಾಲುಗಳನ್ನು ಸ್ಪಷ್ಟವಾಗಿ ದೂರದಲ್ಲಿ, ತೊಡೆಯ ಬದಿಯಲ್ಲಿ ಕೈಗಳಿಂದ ನಿಂತುಕೊಳ್ಳಿ. ನೇರವಾಗಿ ಮುಂದೆ ನೋಡಿ.
2. ನಿಧಾನವಾಗಿ ನಿಮ್ಮ ತೋಳುಗಳನ್ನು ಭುಜದ ಮಟ್ಟಕ್ಕೆ ಏರಿಸಿ ಮತ್ತು ನಿಮ್ಮ ಸೊಂಟದಿಂದ ನಿಮ್ಮ ಎಡಭಾಗಕ್ಕೆ ನಿಧಾನವಾಗಿ ಬಾಗಿಸುವಾಗ ನಿಮ್ಮ ಬಲಗ್ಗೆಯನ್ನು ಮೇಲಕ್ಕೆತ್ತಲು ಪ್ರಾರಂಭಿಸಿ. ಸಾಮಾನ್ಯವಾಗಿ ಉಸಿರಾಡುವ ಮೂಲಕ ಮತ್ತು ನಿಮ್ಮ ಕಣ್ಣಗಳನ್ನು ತೆರೆದಿಡುವ ಮೂಲಕ ನಿಮ್ಮ ದೇಹವು ಸ್ಥಿರವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಿ.
3. ಮೇಲಿನ ಬಲಗ್ಗೆ ಬಲ ಕಿವಿಯನ್ನು ಮುಟ್ಟುವವರೆಗೆ ನಿಮ್ಮ ಎಡಕ್ಕೆ ಪಾಶ್ವವಾಗಿ ಬಾಗುತ್ತಿರಿ, ವೊಣಕ್ಕೆಯನ್ನು ಬಗ್ಗಿಸಿದೆ ನಿಮ್ಮ ಬಲ ಅಂಗ್ಗೆ ಮೇಲಕ್ಕೆ ಮುಖ ಮಾಡಿ.
4. ನೀವು ಆರಾಮವಾಗಿರುವವರೆಗೂ ಸ್ಥಾನವನ್ನು ಕಾಪಾಡಿಕೊಳ್ಳಿ ಮತ್ತು ನಂತರ ನಿಧಾನವಾಗಿ ಬಿಡುಗಡೆ ಮಾಡಿ, ಪ್ರಾರಂಭದ ಸ್ಥಾನಕ್ಕೆ ಬಂದು ನಿಮ್ಮ ಎಡಗ್ಗೆಯನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ಬಲಕ್ಕೆ ಪಾಶ್ವವಾಗಿ ಬಾಗಿಸುವ ಮೂಲಕ ಪುನರಾವರ್ತಿಸಿ.

ಕ್ರಿಯಾತ್ಮಕ ಹಿಂದುಳಿದ ಬೆಂಡ್ ಅನ್ನು ಒದಗಿಸುವ ಇದರ ಉತ್ತಮ ವ್ಯಾತ್ಯಾಸವೆಂದರೆ ಚಕ್ಕ ಸ್ಥಾನವು ಸುಷ್ಪೇನ್ ಸ್ಥಾನದಲ್ಲಿದೆ. ಹೇಗಾದರೂ, ಒಂದು ಎಚ್ಚರಿಕೆಯ ಮಾತ್ರ, ನಿಮ್ಮ ಸಾಮಧ್ಯಕ್ಕೆ ಅನುಗುಣವಾಗಿ ಆಸನವನ್ನು ಅಭ್ಯಾಸ ಮಾಡಿ ಮತ್ತು ವಿಶೇಷವಾಗಿ ಅಂತಿಮ ಭಂಗಿಗೆ ಹೋಗುವಾಗ ಹತಾತ್ ಜಿರ್ ಚಲನೆಯನ್ನು ತಪ್ಪಿಸಿ. ಆರಂಭದಲ್ಲಿ ಮುಂಡವನ್ನು ಬೆಳೆಸುವುದು ಕಷ್ಟವಾದರೆ, ಮುಂದಿನ ಹಂತಕ್ಕ ಹೋಗಲು ನೀವು ಸಾಕಷ್ಟು ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಪಡೆಯುವವರೆಗೆ ಅಂತಿಮ ಸ್ಥಾನದಲ್ಲಿ ಜೂಪೆಯ ಮೇಲೆ ಮಲಗಲು ಅಭ್ಯಾಸ ಮಾಡಿ.

ಆಸನದ ಅನುಕ್ರಮ:

1. ನಿಮ್ಮ ಬೆನ್ನಿನ ಮೇಲೆ ಚಪ್ಪೆಟೆಯಾಗಿರಿ, ಕಾಲುಗಳನ್ನು ಹೊರತುಪಡಿಸಿ ಮತ್ತು ತೋಳುಗಳನ್ನು ಮೇಲಕ್ಕೆ ಮತ್ತು ಹಿಂದಕ್ಕೆ ಚಾಚಿ ಅಂಗ್ಗಳಿಂದ ಅನುಗುಣವಾದ ಭುಜಗಳ ಬಳಿ ತಿರಸ್ಕರಿಸಿ
2. ಕಾಲುಗಳನ್ನು ಮಡಚಿ ಮತ್ತು ಪೃಷ್ಟದ ಕಡೆಗೆ ಪಾದಗಳನ್ನು ಲಳಿಯಿರಿ
3. ಉಸಿರಾಡುವಾಗ, ಕೈ ಮತ್ತು ಕಾಲುಗಳ ಮೇಲೆ ಒತ್ತಿ ಮತ್ತು ಮುಂಡ, ಸೊಂಟ ಮತ್ತು ತೊಡೆಗಳನ್ನು ಮೇಲಕ್ಕೆತ್ತಿ ಹಿಂಭಾಗವನ್ನು ಕಮಾನು ಮಾಡುವಾಗ ಮತ್ತು ನಿಮ್ಮ ತಲೆಯ ಕಿರಿಟಿವನನ್ನು ನೆಲದ ಮೇಲೆ ದೃಢ ವಾಗಿ ವಿಶ್ವಾಂತಿ ಮಾಡಿ.
4. ಕೆಲವು ಬಾರಿ ಎಕ್ಸೋಲ್ ಮಾಡಿ ಮತ್ತು ಉಸಿರಾಡಿ, ಈ ಅಂತಿಮ ಭಂಗಿಯನ್ನು ಕೆಲವು ದಿನಗಳವರೆಗೆ ಅಭ್ಯಾಸ ಮಾಡಬಹುದು

ಮತ್ತು ನಂತರ ನಿಮ್ಮ ದೇಹವು ಸಿದ್ಧವಾದ ನಂತರ ನೀವು ಆಳವಾದ ಉಸಿರನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಕೈ ಮತ್ತು

ಕಾಲುಗಳ ಮೇಲೆ ದೇಹದ ತೊಕವನ್ನು ಬೆಂಬಲಿಸಲು ನಿಮ್ಮ ತೊಡೆಗಳನ್ನು ಹೆಚ್ಚಿಸಬಹುದು, ಸೊಂಟ, ಹೊಟ್ಟೆ, ಎದೆ, ಭುಜಗಳು

ಮತ್ತು ತಲೆ ನಿಧಾನವಾಗಿ ಮತ್ತು ಏಕಕಾಲದಲ್ಲಿ ನಿಮ್ಮ ಬೆನ್ನುಮೂಳೆಯ ಹಾಗೆ ಮಾಡಲು ಅನುಮತಿಸುತ್ತದೆ. ಮೊಣಕ್ಕೆಗಳು ನೇರವಾಗಿರಬೇಕು ಮತ್ತು ತಲೆ ಭುಜಗಳ ನಡುವುದು ಹಿಂದೆ ಬೀಳಬೇಕು. ಹತ್ತು ಸೆಕೆಂಡುಗಳ ಕಾಲ ಈ ಸ್ಥಾನವನ್ನು ಕಾಪಾಡಿಕೊಳ್ಳಿ ಮತ್ತು ದೇಹವನ್ನು ಕ್ರಮೇಣ ನೆಲಕ್ಕೆ ಇಳಿಸಿ. ತೀವ್ರವಾದ ಗಭ್ರಕಂತ ಮತ್ತು ಸೊಂಟದ ತೊಂದರೆ ಇರುವವರು ಚಕ್ರವನ್ನು ಅಭಾವ ಸ್ಥಾನದಲ್ಲಿ ಮಾಡಬಾರದು. ಆದರೆ ಇತರರಲ್ಲಿ ಇದು ಸೊಂಟ, ಹೊಟ್ಟೆ ಮತ್ತು ಎದೆಯ ಸ್ಥಾನಗಳು ಮತ್ತು ಅಂಗಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಬೆನ್ನುಮೂಳೆಯ ಜೋಡಿಗೆ ಬೆನ್ನನ್ನು ಬಲಪಡಿಸುತ್ತದೆ.



ರಾಷ್ಟ್ರೀಯ ಸಮಾಜಾರ

ಜೊತೆ ಭರತ ದಿವಸಿ ಇವರಿಂದ.

ಬಿಸಿ ಚಾಯ್ ಕಪ್ಪಿನಂತೆ ಉತ್ತೇಜಿಸುವ ಸುದ್ದಿ ಇಲ್ಲಿದೆ!

ಅವನಿಗಾಗಿ ಅಪಾರ ಪ್ರೀತಿಯನ್ನು ತೋರುವ ಗ್ರಾಹಕರಿರುವ ನವದೇಹಲೀಯ ಬೀದಿ ಬದಿಯ ಚಹಾ ಮಾರಾಟಗಾರ ಲಕ್ಷ್ಮಣ ರಾವ್ ಅವರು ಈ ಕಥೆಗಳನ್ನು ಕಾಗದದ ಮೇಲೆ ಬರೆಯಲು ಸಾಕಷ್ಟು ವಿಚಾರಗಳನ್ನು ಪಡೆದರು! ಮತ್ತು ಇಗೋ! ಲೇಖಕ ಜನಿಸಿದ!

ಜೀವನದ ವಿವಿಧ ಕ್ಷೇತ್ರಗಳಿಂದ ಜನರ ಜೀವನದ ವಾಸ್ತವಿಕತೆಗಳು; ಲಕ್ಷ್ಮಣ ರಾವ್ ಅವರ ಶಕ್ತಿಯುತ ಪೇನ್ ಮೂಲಕ ಕಾದಂಬರಿಗಳು, ನಾಟಕಗಳು ಮತ್ತು ಪ್ರಬಂಧಗಳ ರೂಪದಲ್ಲಿ ಜೀವಂತವಾಗಿ ಬಂದವು.



ಮಹಾರಾಷ್ಟ್ರದ ಹಳ್ಳಿಯಲ್ಲಿ ಜನಿಸಿದ ಲಕ್ಷ್ಮಣರು ತಮ್ಮ ಬೀದಿ ಬದಿಯ ಉದ್ಯಮವನ್ನು ಪ್ರಾರಂಭಿಸಲು ಸಾಕಷ್ಟು ಹಣವನ್ನು ಸಂಗ್ರಹಿಸುವ ಮೌದಲು ಭಕ್ತ್ಯಾಗಳನ್ನು ತೋಳೆಯುವ ರೆಸ್ಲೋರೆಂಟ್‌ಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.

ಬರಹಗಾರನಾಗಬೇಕೆಂಬ ಅವನ ಬಾಲ್ಯದ ಕನಸು ಅವನು ಮೌದಲು ತನ್ನ ಹಳ್ಳಿಯನ್ನು ತೋರೆದಾಗ ಇದ್ದಷ್ಟು ಬಲವಾಗಿತ್ತು.

ದುಃಖರವೆಂದರೆ, ಯಾವುದೇ ಪ್ರಕಾಶಕರು ಅವರ ಕೃತಿಯನ್ನು ಮುಟ್ಟಲಿಲ್ಲ - ರಸ್ತೆಬದಿಯ ಮಾರಾಟಗಾರರಿಂದ ಬರೆಯಲಾಗಿರುವ ಕಾದಂಬರಿಯಲ್ಲಿ ಹೂಡಿಕೆ ಮಾಡಲು ಯಾರು ಬಯಸುತ್ತಾರೆ? ಲಕ್ಷ್ಮಣ 1979 ರಲ್ಲಿ ಸ್ವಯಂ ಪ್ರಕಟಣೆಗೆ ಸಾಕಷ್ಟು ಉಳಿಸಿದ್ದರು.



ಲಕ್ಷ್ಮಣ ರಾವ್ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ಲಿಫ್ಟ್‌ವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಸಾಂತಕೋತ್ತರ ಪದವಿ ಮುಗಿಸಿದರು. ಅವರು ತಮ್ಮ ಒದುಗರ ಹೃದಯವನ್ನು ಮಾತ್ರವಲ್ಲದೆ ಆಗಿನ ಭಾರತದ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದರು.

Picture Credits

<https://laxman-rao-author.business.site/>

<https://www.theweek.in/leisure/laxman-rao-ltd.html>

ಅಂತರರಾಷ್ಟ್ರೀಯ ಸುದ್ದಿ



ಬಡು ದಶಕಗಳ ನಂತರ ಆಪ್ಟಿಕಾದಲ್ಲಿ ಎಲೆಫೆಂಟ್ ಶ್ರೋಮರ್ಶೋಧಿಸಲಾಗಿದೆ!

ಅಳಿವಿನಂಚಿನಲ್ಲಿರುವಂತಹ ಮತ್ತು ಬಿಂಬಿಕೊಟ್ಟಿ ಬಹಳ ದಿನಗಳ ನಂತರ, ಎಲೆಫೆಂಟ್ ಶ್ರೋಪ್ಟಿಕಾದಲ್ಲಿ ಪತ್ತೆಯಾಗಿದೆ.

ಘಾಣಿಗಳಂತಹ ಈ ಇಲಿಯು ಅನೆಯೂ ಅಲ್ಲ ಅಥವಾ ಶ್ರೋ ಅಲ್ಲ - ಇದು ಅನೆಗಳಿಗೆ ಸಂಬಂಧಿಸಿದೆ! ಆನೆ ಶ್ರೋ ಮೂರಿನಂತಹ ಸೊಂಡಾಳಿಯಿಷ್ಟು ಅದು ಆಹಾರವನ್ನು ಹುಡುಕಲು ಸಹಾಯ ಮಾಡುತ್ತದೆ. ಇದನ್ನು ಸ್ಥಳೀಯರು ಸೆಂಗಿ ಎಂದು ಕರೆಯುತ್ತಾರೆ.

ಬಿಲ ಕಷ್ಟಗಳು

ಬಿಲ ಮಾಡುವ ಕಷ್ಟಗಳು ಭೂಮಿಯನ್ನು ಅಗೆಯುತ್ತವೆ-

ಅವಾಯಕಾರಿ ಪರಬ್ರಹ್ಮಕಗಳಿಂದ ಮತ್ತು

ತಾಪಮಾನದಿಂದ ಆಶ್ರಯ ಪಡೆಯಲು ಇದರ

ಸಹಾಯವಾಗುತ್ತದೆ.

ಕೆಲವು ಕಷ್ಟಗಳು ಹೆಚ್ಚು ಪೌಷ್ಟಿಕಾಂಶದ ಇರುವೆಗಳು ಮತ್ತು ಗೆದ್ದಲುಗಳನ್ನು ತಿಂದು ಹಲವು ತಿಂಗಳಾಗಳವರೆಗೆ

ಭೂಗತವಾಗಿರುತ್ತವೆ. ಕೆಲವು ತಮ್ಮ ಹಿಂಗಾಲುಗಳನ್ನು ಬಳಸಿ ನೆಲದ ಕೆಳಗೆ ಅಗೆಯುತ್ತವೆ. ಕೆಲವು ತಮ್ಮ ಮೊನಚಾದ ಮೂತ್ತಿ

ಮತ್ತು ಮುಂಗಾಲುಗಳನ್ನು ಬಳಸುತ್ತವೆ.



Credit: <https://www.natureworldnewsInternational News>



ನಿಮಗೆ ಗೊತ್ತು? ಯಶೋದಾ

ಸಾಧನಾ ಕೃತಿಷ್ಠಿ ಇವರಿಂದ .

ಕೃಷ್ಣನ ತಾಯಿ ಯಶೋದಾ ಮೈಯಾ ಎಂದು ಜನಪ್ರಿಯಿಳಾಗಿರುತ್ತಾಳೆ. ಆದರೆ ಇದರ ಹೊರತಾಗಿ ಅವಳು ಯಶೋದಾ ಎಂದು ಪ್ರಸಿದ್ಧಿಂದು ಇನ್ನೊಂದು ಕಾರಣವಿದೆ... ಅವಳನ್ನು ಯಾಶೋದಾ ಎಂದು ಏಕ ಕರೆಯಲಾಗಿದೆಯೆಂದು ನಿಮಗೆ ತಿಳಿದಿದ್ದೀರೋ? ಇದರ ಹಿಂದೆ ಒಂದು ಸುಂದರವಾದ ಕಥೆ ಇದೆ....

ಬಾಲ್ಯದಿಂದಲೇ ಅವಳು ಸುಂದರ ಮತ್ತು ಕೋಮಲ ಹೃದಯವುಳ್ಳ ಉದಾರ ಮತ್ತು ಪ್ರೀತಿಯಿಳ್ಳ ಸ್ನೇಹಾವದ ಹುಡಗಿಯಾಗಿದ್ದಳು. ಅವಳ ಸುತ್ತಲಿರುವ ಯಾರಿಗಾದರೂ ಸಹಾಯ ಬೇಕಾದರೆ, ಅವಳು ಅಲ್ಲಿ ತಕ್ಷಣವೇ ಹಾಜರಾಗುತ್ತಿದ್ದಳು. ಕೆಲವೊಮ್ಮೆ ಅವಳು ಅನಾರೋಗ್ಯದಿಂದ ಬಳಬ್ರತ್ತಿದ್ದ ಹನುವಿಗೆ ಸಹಾಯ ಮಾಡುತ್ತಿದ್ದಳು, ಕೆಲವೊಮ್ಮೆ ನರೆಯಿ ಮನೆಯ ಮಗುವನ್ನು ಅಕ್ಷರೆಯಿಂದ ನೋಡಿಕೊಳ್ಳುವಳು. ಅಥವಾ ಹಿರಿಯರಿಗೆ ಗೌರವಯುತವಾಗಿ ನೇವೆ ನೆಲ್ಲಿಸುತ್ತಿದ್ದಳು. ಸಹಾಯ ಮಾಡುವುದರಿಂದ ಇತರರ ಜೀವನವನ್ನು ಸುಲಭಗೊಳಿಸಲು ಅವಳು ತನ್ನ ಅಲ್ಲ ಸೇವೆಯನ್ನು ಮುಡಿಪಾಗಿಸುವಳು. ಆದರೆ ಉತ್ತಮ ಭಾಗವಂದರೆ ಅವಳು ಇತರರಿಗೆ ಸಹಾಯ ಮಾಡಿದ ಅನಂಖ್ಯಾತ ಪ್ರಸಂಗಗಳಿದ್ದರೂ ಮೆಚ್ಚಿಗೆ ಸ್ನೇಹಿತಿನಲು ನಿರಾಕರಿಸುತ್ತಿದ್ದಳು. ಮೆಚ್ಚಿಗೆ ಹೆಡೆದಾಗ, “ಇದು ನಾನ್ನಲ್ಲ - ಅವನು / ಅವಳು / ಅವರು ಅದನ್ನು ಮಾಡಿದರು!” ಎಂದು ಹೇಳುವುದು ಅವಳ ಸ್ನೇಹಾವ. ಅವಳು ಸುಂದರವಾದ ಕನ್ಯೆಯಾಗಿ ಬೆಳೆಯುತ್ತಿದ್ದಂತೆ, ಗೋಕುಲದ ಮುಖ್ಯಸ್ಥನನ್ನು ಅವಳ ಮದುಮಗನಾಗಿ ಆಯ್ದಿ ಮಾಡಲಾಯಿತು... ನಂದ್ರಾ ಜೀ! ಅವನ ಹೆಂಡತಿಯಾಗಿ ಅವಳು ಎಲ್ಲಾ ಗ್ರಾಮಸ್ಥರಿಗೆ ತಲುಪಲು ಇನ್ನೂ ಹೆಚ್ಚಿನ ಅವಕಾಶವನ್ನು ಹೊಂದಿದ್ದಳು. ಇಲ್ಲಿ ಮತ್ತೆ ಅವಳು ಸಹಜವಾಗಿಯೇ ತನಗೆನಿಸಿದಂತೆಯೇ ಸಹಾಯ ಮಾಡುತ್ತಿದ್ದಳು. ಕೃತ್ಜ್ಞತೆಗೆ ಅವಳ ಪ್ರತಿಕ್ರಿಯೆ ಯಾವಾಗಲೂ, “ಅದು ನಾನ್ನಲ್ಲ - ಅವನು / ಅವಳು / ಅವರು ಅದನ್ನು ಮಾಡಿದರು” ಎಂಬುದಾಗಿತ್ತು. ಹೀಗೆ ಅವಳನ್ನು ಮೆಚ್ಚಿಗೆಯಿಂದ ಯಾಶೋ - ದಾ ಎಂದು ಕರೆಯಲಾಗುತ್ತಿತ್ತು ಅಂದರೆ ತನ್ನದೇ ಆದ ಕಾರ್ಯಗಳ ಯಶಸ್ವನ್ನು ಇತರರಿಗೆ ಬಿಟ್ಟುಕೊಟ್ಟವೆಂಬು. ಮತ್ತು ಅದರಲ್ಲಿ ಯಾವುದನ್ನೂ ತನಗಾಗಿ ಇಟ್ಟುಕೊಂಡೆವಳಳು. (ಯಶ್ ಎಂದರೆ ಯಶಸ್ವಿ!) ನಮ್ಮ ಪರಮ ಪೂಜ್ಯ ಪರಿಷ್ಣಿತಾರ್ಥ ಸ್ವಾಮೀಜಿ ಈ ಅಪರೂಪದ ಗುಣವನ್ನು ಹೊಂದಿದ್ದರು. ನಮ್ಮ ಪ್ರೀತಿಯ ಪರಮ ಪೂಜ್ಯ ಸದ್ಮೋಜಾತ ಶಂಕರಾಶ್ರಮ ಸ್ವಾಮೀಜಿಯವರು ಯಾವಾಗಲೂ ಅವರ ಗುರುಗಳ ಹೆಚ್ಚಿಗಳನ್ನು ಅನುಸರಿಸಲು ಮತ್ತು ಈ ವಿಶಿಷ್ಟ ಗುಣವನ್ನು ಅಳವಡಿಸಿಕೊಳ್ಳುವದು ನಮಗೆ ನೆನಹಿಸುತ್ತದೆ.

ಯಶ್-ಒ-ದಾ!!



ಕೊಟ್ಟಿಗೆಯಲ್ಲಿ ರತ್ನ ಹಿಶಾಚಿಗಳು

ಡಾ. ಗೌರಿಶ್ ಪದುಕೋಣೆ ಇವರಿಂದ

ಜಾನುವಾರು ಅಡ್ಡ ಸಂತಾನೋತ್ಸತ್ತಿ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಮೂಲ ಮತ್ತು ಮೂಲಗಳಿಗೆ ತಲುಪಿದೆ. ಕನಾಂಟಕದ ಉತ್ತರ ಕನ್ನಡ ಜಿಲ್ಲೆಯ ಅಳವಾದ ದಟ್ಟವಾದ ಪಶ್ಚಿಮ ಘಟ್ಟದ ಕಾಡುಗಳಲ್ಲಿನ ರ್ಯಾತರು ಸಾಂಪ್ರದಾಯಿಕವಾಗಿ ಸ್ಥಳೀಯ ಮಲ್ಲಾಡ್ ಗಿಡ್ಡಾ ಜಾನುವಾರುಗಳನ್ನು ಸಾಕುತ್ತಾರೆ. ಈ ತಳಿಯು ಗುಡ್ಡಗಾಡು ಪ್ರದೇಶಗಳಿಗೆ ಮತ್ತು ಅರಣ್ಯ ಭೂಮಿಯಲ್ಲಿನ ಆದ್ರ್ಯ ವಾತಾವರಣಕ್ಕೆ ಸೂಕ್ತವಾಗಿದೆ. ಸಣ್ಣ ಮತ್ತು ಗಟ್ಟಿಮುಣ್ಣಾದ ಪ್ರಾಣಿಗಳು ಹಾಲು, ಗೊಬ್ಬರ ಮತ್ತು ಕರಡು ಶಕ್ತಿಯ ವಿಷಯದಲ್ಲಿ ರ್ಯಾತರ ಸೀಮಿತ ಅಗತ್ಯಗಳನ್ನು ಪೂರ್ಣವಾಗಿ ಮತ್ತು ವರ್ಣಿಸುತ್ತವೆ.

ಶ್ವೇತ ಕ್ರಾಂತಿ ಕಾರ್ಯಕ್ರಮವು ಈಗ ಸನ್ನಿಹಿತವನ್ನು ಬದಲಾಯಿಸಿದೆ. ದೂರದ ಹಳ್ಳಿಗಳಿಗೆ ಸಮೀಕ್ಷಾಪರಿವರ್ತ ಪಟ್ಟಣಗಳಲ್ಲಿ ಹಾಲು ಸಂಗ್ರಹ ಕೇಂದ್ರಗಳ ಅಭಿವೃದ್ಧಿ, ಜಿಲ್ಲೆಯ ರ್ಯಾತರಲ್ಲಿ ಸಣ್ಣ ದ್ವೀರ್ಘ ಉದ್ದೇಶಗಳಿಗೆ ಅವಕಾಶಗಳನ್ನು ಸ್ವಾಷಿಸಲು ಸಹಾಯ ಮಾಡಿದೆ. ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶಗಳ ಇಳಿಜಾರುಗಳನ್ನು ಮೇರಿಸುತ್ತಿರುವ ಹೊಲೆಸ್ಟ್ರೋನ್ ಪ್ರೈಸಿಯನ್ ಅಥವಾ ಜಸ್ರೋ ಕ್ರಾನ್ ತಳಿ ಹಸುಗಳನ್ನು ಕಂಡುಹಿಡಿಯಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ತುಂಬಾ ಮಳೆಯ ದಿನದಂದು ನನಗೆ ಉದ್ದಿಕ್ತ ಕರೆ ಬಂತು. ನಾನು ಇನ್ನೊಬ್ಬರ ಧ್ವನಿಯನ್ನು ಮಾತ್ರ ಕೇಳಬಲ್ಲೇ. ನಾನು ಕರೆ ಮಾಡುವ ವ್ಯಕ್ತಿಗೆ ಕೇಳಲು ಪ್ರಯತ್ನಿಸಿದೆ, ಅವನ ಧ್ವನಿ ಕೇಳಲಿಲ್ಲ. ಇನ್ನೊಂದು ಬದಿಯಲ್ಲಿರುವ ಕರೆ ಮಾಡುವವರು ಕೆಲವು ಬಾರಿ ಪ್ರಯತ್ನಿಸಿರಬೇಕು, ಆದರೆ ಪ್ರತಿ ಬಾರಿ ನಾನು ಅವರ ಕರೆಯನ್ನು ಆರಿಸಿದಾಗ ನನ್ನ ಸೆಲ್‌ನಲ್ಲಿ ‘ನೆಟ್‌ವರ್ಕ್ ವಿಫಲ’ ಚಿಹ್ನೆ ಸಿಕ್ಕಿತು. ನಾನು ಹಗಲಿನಲ್ಲಿ ಈ ಪ್ರಸಂಗದ ಬಗ್ಗೆ ಸಂಪೂರ್ಣವಾಗಿ ಮರೆತ್ತಿದ್ದೇನೆ. ಎಲ್ಲಾ ಕರೆಗಳು ಮತ್ತು ಭೇಟಿಗಳನ್ನು ಪೊಣಗೊಳಿಸಿದ ನಂತರ ನಾನು ಮನೆಗೆ ಮರುಳಿದೆ. ನಾನು ಉಟ ಮುಗಿಸುತ್ತಿದ್ದಂತೆಯೇ, ಗೇಟ್‌ನಲ್ಲಿ ಯಾರೋ ಹಾನ್ ಬಾರಿಸುತ್ತಿದ್ದರು. ನಾನು ಒಳಗೆ ಬರಲು ಬ್ಯಾಕ್‌ನಲ್ಲಿರುವವನಿಗೆ ಸೂಚಿಸಿದೆ. ಶ್ಯಾಮ್‌ಸುಂದರ್ ಹೆಗ್ನೆ ಅವರು ಬೆಳಿಗ್ಗೆಯಿಂದ ನನ್ನನ್ನು ಕರೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು 40 ಕಿ.ಮೀ. ಹೊನ್ನಾವರ್ ತಾಲ್ಲೂಕಿನ ಉಪ್ಪೋಣಿ ಎಂಬ ಹಳ್ಳಿಗೆ ಭೇಟಿ ನೀಡಲು ನನ್ನನ್ನು ಕರೆಯುತ್ತಿದ್ದಾರೆ. ಅವನ ಹನು ಕೆಲವು ಅಪರೂಪದ ಕಾರ್ಯಲೇಗೆ ಬಲಿಯಾಗಿತ್ತು, ಅವನ ಪ್ರಕಾರ ಅವನು ಮತ್ತು ಅವನ ಕುಟುಂಬವು ಹಿಂದೆಂದೂ ನೋಡಿರದ ರೋಗ. ಅವರು ಕೆಲವು ಗಿಡಮೂಲಿಕೆಗಳ ತೇವ ಮತ್ತು ಪೈಷಧಿಗಳನ್ನು ಬಳಸಿದ್ದರು, ಅದು ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಅವರ ಸ್ಥಳೀಯ ‘ವ್ಯಾದ್ಯರಿಗೆ’ ಸಹ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ತನ್ನ ಹನುವಿನ ಮೇಲೆ ತನ್ನ ನೆರೆಯವರು ಆಡುವ ‘ಬ್ಲೂ ಕ್ರೊ ಮ್ಯಾಚಿಕ್’ ಅಗಿರಬೇಕು ಎಂದು ಅವರು ಭಾವಿಸಿದರು. ಹನುವಿನ ಮೇಲೆ ‘ಬ್ಲೂ ಕ್ರೊ ಮ್ಯಾಚಿಕ್’ ಪರಿಣಾಮಗಳನ್ನು ನಾನು ಗುಣಪಡಿಸಬಹುದೇ? ಇಂದ್ರಾ ತುತ್ತಾಗಿ ನನ್ನನ್ನು ಭೇಟಿ ಮಾಡಲು ಮತ್ತು ಕರೆಯಲು ಇದು ಕಾರಣವಾಗಿತ್ತು. ಅವರು ಕೆಲವು ನೂರು ಅರೆಕಾ ಕಾರ್ಯ ಮರಗಳನ್ನು ಹೊಂದಿರುವ ಸಣ್ಣ ಹೊಲೆಸ್ಟ್ರೋಳ್ ಅನ್ನು ಹೊಂದಿದ್ದ ಅಲ್ಲ ಕೃಷಿಕರಾಗಿದ್ದರು, ಮತ್ತು ಕೆಲವು ಭೂಮಿಯಲ್ಲಿ ಅವರು ವರ್ಷಕ್ಕೆ ಏರಡು ಬಾರಿ ಭತ್ತವನ್ನು ಬೆಳೆಸುತ್ತಿದ್ದರು. ವರ್ಷವಿಡಿತ ಅವನ ಜಮಿನಿನಲ್ಲಿ ಒಂದು ಸಣ್ಣ ನೀರಿನ ತೋರೆಯೊಂದು ಹರಿಯುತ್ತಿತ್ತು. ಸಾಮಾನ್ಯವಾಗಿ ಈ ಪ್ರದೇಶದ ರ್ಯಾತರು ವಶವ್ಯಾದರನ್ನು ಸಲಹೆ ಅಥವಾ ಚೆಕಿತ್ನೆಗಾಗಿ ಕರೆಯಲು ವಿಧಿಲ್ಲ. ಅವರು ತಮ್ಮ ಪ್ರಾಣಿಗಳನ್ನು ಕಾಡುಗಳಲ್ಲಿ ಬೆಳೆಯುವ ಸುಲಭವಾಗಿ ಲಭ್ಯವಿರುವ ಪೈಷಧಿಯನ್ನು ಸಸ್ಯಗಳಿಂದ ತಯಾರಿಸಿದ ಪ್ರದಿ / ಪೇಸ್ಟ್‌ಗಳೊಂದಿಗೆ ಚೆಕಿತ್ನೆ ನೀಡುತ್ತಾರೆ ಮತ್ತು ಪ್ರಾಣಿಗಳ ಆರೋಗ್ಯ ಮತ್ತು ಅನಾರೋಗ್ಯದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆಂದು ಭಾವಿಸುತ್ತಾರೆ.

ಅವರು 3 ಮಲ್ಲಾಡ್ ಗಿಡ್‌ಹನುಗಳನ್ನು ಹೊಂದಿದ್ದರು ಮತ್ತು ಇತ್ತೀಚೆಗೆ ಕ್ರಾಸ್‌ಪ್ರೋ ಹನುವನ್ನು ಸ್ವಾಧೀನಪಡಿಸಿಕೊಂಡಿದ್ದರು ಮತ್ತು ಈ ಪ್ರಾಣಿಗಳು ಉತ್ಸಾಹಿಸಿದ ಹಾಲನ್ನು ಕರೆಲಕ್ಷಿಯಲ್ಲಿರುವ ಕೆಂಬಫೋನ್ ಹಾಲು ಸಂಗ್ರಹ ಕೇಂದ್ರಕ್ಕೆ ಪೂರ್ಯನುತ್ತಿದ್ದರು. ಈ ದಿನಗಳಿಂದ ಅವನ ಕೊಟ್ಟಿಗೆಯಲ್ಲಿ ವಿಚಿತ್ರವಾದ ಸಂಗತಿ ನಡೆಯುತ್ತಿದೆ. ಸ್ಥಳೀಯ ಜಾನುವಾರು ಪರೀಕ್ಷೆಕರಿಗೆ ಈ ನಿರ್ದಿಷ್ಟ ಸಮಸ್ಯೆಯಿಂದ ಸಹಾಯ ಮಾಡಲು ನಾಧ್ಯವಾಗಲಿಲ್ಲ. ಬಿಡುವಿಲ್ಲದ ಬೆಳಿಗೆ ಮತ್ತು ಉಟದ ನಂತರ, ನಾನು ಸ್ವಲ್ಪ ಅರ್ಹವಾದ ವಿಶ್ವಾಂತಿ ಪಡೆಯಬೇಕೆಂದು ನಿರೀಕ್ಷಿಸಿದೆ. ಆದರೆ ಅದು ಇರಬಾರದು ... ಹೆಚ್ಚಿನ ದ್ವೇತ್ರ ಪಶುವೇದ್ಯರಿಗೆ ಇದು ಸಾಮಾನ್ಯ ಪರಿಸ್ಥಿತಿ. ಇಷ್ಟವಿಲ್ಲದೆ, ನಾನು ಉಪ್ಪೋಣಿಯಲ್ಲಿ ಪ್ರಕರಣವನ್ನು ನೋಡಲು ಒಷ್ಣಿದೆ. ನಾವು ಉಪ್ಪೋಣಿ ಗ್ರಾಮವನ್ನು ತಲುಪುತ್ತಿದ್ದಂತೆ ಕತ್ತಲೆಯಾಗುತ್ತಿತ್ತು. ಮರೆಯಾಗುತ್ತಿರುವ ಬೆಳಕಿನಲ್ಲಿ ನನಗೆ ಜಾನುವಾರು ಶೆಡ್ ಎಂದು ಭಾವಿಸಲಾಗಿದ್ದ ಶೆಡ್ ಅನ್ನು ತೋರಿಸಲಾಯಿತು ಆದರೆ ವಾಸ್ತವವಾಗಿ ವಿವಿಧೋದ್ದೇಶ ಶೆಡ್ ಆಗಿತ್ತು. ನಾನು ಅಡುಗೆ ಸ್ಥಳವಾಗಿ ಕಾಣಿಸಿಕೊಂಡಿದ್ದಕ್ಕೆ ಪ್ರವೇಶಿಸಿದೆ, ಅಲ್ಲಿ ನಾನು ಕಡಿಮೆ ಬೆಂಕಿಯಲ್ಲಿ ದೊಡ್ಡ ಮಣಿನ ಪಾತ್ರ ನೋಡಿದೆ. ಮಂದ ದೀಪ ಹನು ಶೆಡ್‌ಗೆ ನಾನು ದಾಟಿದ ಹೊಗೆಯನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೆ. ಮರದ ಕಂಬಗಳಿಗೆ ಕಟ್ಟಿಹಾಕಿದ ಮೂರು ಸಣ್ಣ ಪ್ರಾಣಿಗಳನ್ನು ವಚ್ಚಿಸಲಾಯಿತು ಮತ್ತು ಎಲೆಗಳು, ಕೊಳೆತ ಸಗಣ ಮತ್ತು ಮೂರುದ ದಟ್ಟವಾದ ಹಾಸಿಗೆಯ ಮೇಲೆ ಮಲಗಿದ್ದ ಅವು ಹದರಿಕೊಂಡವು. ಆದರೆ ಕ್ರಾಸ್‌ಬ್ರೀಡ್ ಹನುವಿಗೆ ನನ್ನ ಪ್ರವೇಶ ಸಂಪೂರ್ಣವಾಗಿ ಅನೀರಿಕ್ಷಿತವಾಗಿತ್ತು. ಅದ್ದು ತಳಿ ಹನುವನ್ನು ಮರದ ಕಂಬಗಳಿಗೆ ಕಟ್ಟಿ ಬಢ್ಯೆಯಾದ ಜಾರು ಕಾಂಕ್ರೀಟ್ ನೆಲದ ಮೇಲೆ ಮಲಗಿಸಲಾಗಿತ್ತು. ಶ್ರೀ ಹಗ್ಗೆ ಅವರು ಹನುವಿನ ಸುತ್ತಲೂ ಕೆಂಪು ಗುರುತುಗಳನ್ನು ಓಬ್ಜೆಲ್ಯೂನೋಂದಿಗೆ ತೋರಿಸಿದರು. ಅವರು ನಾಕಷ್ಟು ಗಾಬರಿಗೊಂಡಿದ್ದರು. ನೆರೆಯವನು ತನ್ನ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಕ್ರಾಸ್‌ಬ್ರೀಡ್ ಹನುವಿನ ಮೇಲೆ ಕಟ್ಟಿಟ್ಟಿರುವನು ಹೀಗಾಗಿಯೇ ಇದು ನಡೆಯುತ್ತಿದೆ. ಇಷ್ಟು ವರ್ಷಗಳಲ್ಲಿ ಅವನು ತನ್ನ ಹನುವಿನ ಶೆಡ್‌ನಲ್ಲಿ ಅಂತಹ ದೃಷ್ಟಿವನ್ನು ನೋಡಿಲ್ಲ. ಯಾರಾದರೂ ತಮ್ಮ ಹನುವಿನ ಮೇಲೆ ‘ಬ್ಲಾಕ್ ಮ್ಯಾಟ್‌ಟ್ ಟ್ರೀನ್’ ಆದುತ್ತಿದ್ದಾರೆ ಮತ್ತು ಅವರ ಹನುವನ್ನು ಅನಾರೋಗ್ಯಕ್ಕೆ ದೂಡುತ್ತಿದ್ದಾರೆ ಎಂದು ಅವರಿಗೆ ಖಚಿತವಾಗಿತ್ತು. ಪ್ರಾಣಿ ಚೆನ್ನಾಗಿ ತಿನ್ನುತ್ತಿದ್ದರೂ ಅವಳ ಹಾಲಿನ ಇಳಿವರಿ ತೀವ್ರವಾಗಿ ಹುಸಿಯಿತು.

ಇದು ನನಗೆ ನಿಜಕ್ಕೂ ನಗೆ ತರಿಸುವ ಸಂದರ್ಭ. .ನಗುವ ನನ್ನ ಪ್ರಚೋದನೆಯನ್ನು ನಿಯಂತ್ರಿಸಲು ನನಗೆ ನಾಧ್ಯವಾಗಲಿಲ್ಲ. ಆದರೆ, ನಾನು ಶ್ರೀ ಹೆಗಡೆಯವರಿಗೆ ವಿವರಿಸುವಾಗ, ಇದು ‘ದುಷ್ಟ ಕಣ್ಣು’ ಅಥವಾ ರತ್ನಪಿಶಾಚಿಯ ಪರಿಣಾಮವಲ್ಲ, ಆದರೆ ನೊಣಗಳನ್ನು ಕಟ್ಟುವ ಹಿಂಡುಗಳು ಮತ್ತು ಶೆಡ್‌ನಲ್ಲಿ ರತ್ನ ಹೀರುವ ಸೊಳ್ಳುಗಳ ಕಾರಣದಿಂದಾಗಿ. ವಿಶೇಷವಾಗಿ ಮಾನ್ಯನ್ ಸಮಯದಲ್ಲಿ ಕಟ್ಟುವ ನೊಣಗಳು ಮತ್ತು ಸೊಳ್ಳುಗಳ ಸುನಾಮಿ ಇದ್ದು, ಪ್ರಾಣಿಗಳ ರತ್ನದ ಮೇಲೆ ಹಬ್ಬಿವನ್ನು ಆಚರಿಸಲಾಗುತ್ತದೆ, ವಿಶೇಷವಾಗಿ ಜಾನುವಾರುಗಳನ್ನು ದನಗಳ ಶೆಡ್‌ಗಳಿಗೆ ಹತ್ತಿರವಿರುವ ಸಗಣ ಹೊಂಡಗಳೊಂದಿಗೆ ಶೆಡ್‌ಗಳಲ್ಲಿ ಬೆಳನ್ನಲಾಗುತ್ತದೆ ಮತ್ತು ಪ್ರಾಣಿಗಳಿಗೆ ಹಾಸಿಗೆಯಾಗಿ ಬಳಸುವ ಮರದ ಎಲೆಗಳಿಂದ ಮುಚ್ಚಿದ ಮಹಡಿಗಳಲ್ಲಿ. ಪ್ರಾಣಿಗಳ ಚರ್ಮದಿಂದ ಕೀಟಗಳ ಕಟ್ಟುವಿಕೆಯಿಂದ ತಾಜಾ ರತ್ನವನ್ನು ಹನಿ ಮಾಡುವುದರಿಂದ ಕಾಂಕ್ರೀಟ್ ಮಹಡಿಗಳಲ್ಲಿ ಮಲಗಿರುವ ಪ್ರಾಣಿಗಳ ಸುತ್ತಲೂ ರತ್ನದ ಸಣ್ಣ ಹನಿಗಳ ಉಂಗುರವು ಏಕರೂಪವಾಗಿ ಬೆಳೆಯುತ್ತದೆ. ಅಳ್ಳಾನ ಮತ್ತು ಸರಿಯಾದ ಪಶುಸಂಗೊಂಡನಾ ಜ್ಞಾನದ ಕೊರತೆಯು ಅಂತಹ ದೃಷ್ಟಿಯನ್ನು ಭಯಭೀತಗೊಳಿಸುತ್ತದೆ. ಈ ಸ್ಥಿತಿ ಉಂಟಾಗಲು ಶೆಡ್‌ನಲ್ಲಿನ ಪರಿಸ್ಥಿತಿಗಳು ಸರಿಯಾಗಿವೆ. ಶೆಡ್‌ನ ಒಂದು ಭಾಗವು ಹನುವಿನ ಸಗಣ ಮತ್ತು ಮೂರುದೊಂದಿಗೆ ಕೊಳೆಯುತ್ತಿರುವ ಎಲೆಗಳನ್ನು ಹೊಂದಿದ್ದು, ಅದರ ಮೇಲೆ ಸ್ಥಳೀಯ ತಳಿ ಹನುಗಳನ್ನು ಕಟ್ಟಲಾಗಿತ್ತು ಮತ್ತು ಶೆಡ್‌ನ ಪಕ್ಕದ ಭಾಗದಲ್ಲಿ ಈ ಅದ್ದುಹಾಯಿವ ಹನು ಸಂಪೂರ್ಣವಾಗಿ ಒಡ್ಡಲ್ಪಟ್ಟಿದೆ ಮತ್ತು ರತ್ನ ಹೀರುವ ಕೀಟಗಳಿಗೆ ಗುರಿಯಾಗುತ್ತದೆ. ಯೋಗಿಗೆ ಯಾವುದೇ ಚೆಚ್ಚುಮಂದನ್ನು ನೀಡಲು ನನ್ನ ಬ್ರಾಹ್ಮ ಮತ್ತು ಟ್ರೀಟ್‌ಮೆಂಟ್ ಕೆಂಪ್ ತೆರೆಯಿದಿರುವ ಅಷರೂಪದ ಪ್ರಕರಣ ಇದು. ಕೀಟ ನಿವಾರಕಗಳ ಬಳಕೆ ಮತ್ತು ಸರಿಯಾದ ಪ್ರಾಣಿಗಳ ಶೆಡ್ ನಿರ್ವಹಣೆಯ ಬಗ್ಗೆ ಸರಿಯಾದ ಸಲಹೆ ನಾನು ಶ್ರಾವಣುಂದರ್ ಹೆಗಡೆಯವರಿಗೆ ಹೊಡಬೇಕಾಯಿತು.

ಕೋವಿಡ್ 19 ಸಮಯದಲ್ಲಿ ರಕ್ತಜಾತ್ಕರ ಕುರುಗಳು

ಡಾ. ಖಿಡೆದ್ ಭರೂಚಾ ಅವರಿಂದ

ಈ ಅನ್ಹ್ಯ ವ್ಯೇರಸ್ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ತೆಗೆದುಕೊಳ್ಳುತ್ತಿರುವ ಬಹಳವು ಕುರುಗಳು ನಾವು ಲಘುವಾಗಿ ತೆಗೆದುಕೊಳ್ಳುತ್ತೇವೆ. ಇವುಗಳ ಮೂಲವನ್ನು ನೋಡೋಣ. ಕೈ-ತೊಳೆಯುವ ಕಥೆ ಕೈ ತೊಳೆಯುವುದು ರೋಗಾಣಗಳನ್ನು ಹೊಲ್ಲುತ್ತದೆ. ಎಲ್ಲರಿಗೂ ಅದು ತಿಳಿದಿದೆ, ಸರಿ? ಒಳೆಯುದು, 1800 ರ ದಶಕದ ಅಂತ್ಯದವರೆಗೆ ಶಸ್ತ್ರಚಿಕಿತ್ಸೆ ಕರು ಶಸ್ತ್ರಚಿಕಿತ್ಸೆಗೆ ಮುಂಬಿತವಾಗಿ ಸ್ನೇಭ್ ಮಾಡಲಿಲ್ಲ ಅಥವಾ ರೋಗಿಗಳ ನಡುವೆ ಕೈ ತೊಳೆಯಲ್ಲ, ಇದರಿಂದಾಗಿ ಸೋಂಕುಗಳು ಒಬ್ಬ ರೋಗಿಯಿಂದ ಇನ್ನೋಬ್ಬರಿಗೆ ವರ್ಗಾಯಿಸಲ್ಪಡುತ್ತದೆ. ಕೈ ತೊಳೆಯುವಿಕೆಯನ್ನು ಮೊದಲು ಸಮಾಧಿಸಿದವರು ಹಂಗೇರಿಯನ್ ವ್ಯಾದ್ಯ ಇಗ್ನಾಜ್ ಸೆಮ್ಪ್ಲಿನ್. ಕೈ ತೊಳೆಯುವುದು ಹೆರಿಗೆಯ ನಂತರ ಸಾಯಿವ ಮಹಿಳೆಯರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ನಂಬಿದ್ದರು.

ಇಗ್ನಾಜ್ ಸೆಮ್ಪ್ಲಿನ್ ಆಸ್ಟ್ರೀಯಾದ ವಿಯೆನ್ನಾ ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ಚಿಕಿತ್ಸಾಲಯದ ನಿರ್ದೇಶಕರಾಗಿದ್ದರು. ವಿಯೆನ್ನೀನ್ ಆಸ್ಪತ್ರೆಯಲ್ಲಿ ಎರಡು ಹೆರಿಗೆ ಚಿಕಿತ್ಸಾಲಯಗಳಿವೆ. ಮೊದಲ ಕ್ಲಿನಿಕ್ ನ್ನು ವ್ಯಾದ್ಯಕೇಯ ವ್ಯಾದ್ಯರು ಮತ್ತು ವಿದ್ಯಾರ್ಥಿಗಳು ಮತ್ತು ಎರಡನೇ ಕ್ಲಿನಿಕ್ ನ್ನು ಶುಶ್ರಾವಕಿಯರು ನಿರ್ವಹಿಸುತ್ತಿದ್ದರು. ಎರಡನೇ ಚಿಕಿತ್ಸಾಲಯಕ್ಕೆ ಹೋಲಿಸಿದರೆ, ಪ್ರಥಮ ಚಿಕಿತ್ಸಾಲಯವು ಹೆರಿಗೆಯಲ್ಲಿ ಮಗುವಿನ ಹಾಸಿಗೆ (ಪ್ರೌಢೆರಲ್) ಜ್ಞರಕ್ಕೆ ತುತ್ತಾದ ನಂತರ ಸಾಯಿತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚು. ಬೀದಿಗಳಲ್ಲಿ ಜನ್ಕ ನೀಡಿದ ಮಹಿಳೆಯರೂ ಸಕ ಮೊದಲ ಚಿಕಿತ್ಸಾಲಯಕ್ಕಿಂತ ಉತ್ತಮವಾದ ಬದುಕುಳಿಯುವಿಕೆಯ ಪ್ರಮಾಣವನ್ನು ಹೊಂದಿದ್ದರು. ಇದರಿಂದ ಗೊಂದಲಕ್ಕೂಳಗಾದರು ಸೆಮ್ಪ್ಲಿನ್.

ಅವರ ಉತ್ತಮ ಸ್ನೇಹಿತ ಜಾಕೋಬ್ ಕೊಲ್ಲೆಟ್‌ನ್ನು ಅವರ ಮರಣದ ನಂತರ 1847 ರಲ್ಲಿ ಅವರು ಅಧ್ಯಾತ್ಮ ಸಾಧನೆ ಮಾಡಿದರು. ಮರಣೋತ್ತರ ಪರೀಕ್ಷೆ (ಸತ್ತೆ ವ್ಯಕ್ತಿಯ ಪರೀಕ್ಷೆ) ಮಾಡುವಾಗ ಕೊಲ್ಲೆಟ್‌ನ್ನು ಆಕಸ್ಮೀಕರಾಗಿ ವಿದ್ಯಾರ್ಥಿಯ ನೆತ್ತಿಗೆ ಇರಿದಿದ್ದಾನೆ. ಕೊಲ್ಲೆಟ್‌ನ್ನು ದ ಮರಣೋತ್ತರ ಪರೀಕ್ಷೆಯು ಅವನ ಸಾವಿಗೆ ಕಾರಣವು ಪ್ರೌಢೆರಲ್ ಜ್ಞರದಿಂದ ಸಾಯಿತ್ತಿರುವ ಮಹಿಳೆಯರಂತೆಯೇ ಇದೆ ಎಂದು ತೋರಿಸಿದೆ. ಸೆಮ್ಪ್ಲಿನ್ ಎರಡು ಮತ್ತು ಎರಡನ್ನು ಒಟ್ಟಿಗೆ ಸೇರಿಸಿದರು. ಮೊದಲ ಚಿಕಿತ್ಸಾಲಯದಲ್ಲಿ ಶಿಶುಗಳನ್ನು ಹೆರಿಗೆ ಮಾಡಲು ಹೋಗುವ ಮೊದಲ ಮರಣೋತ್ತರ ಪರೀಕ್ಷೆ ನಡೆಸುವ ವ್ಯಾದ್ಯರು ಕೈ ತೊಳೆಯುವದಿಲ್ಲ ಎಂದು ಅವರು ಅರಿತುಕೊಂಡರು. ಆದಾಗ್ಯೂ, ಎರಡನೇ ಚಿಕಿತ್ಸಾಲಯದಲ್ಲಿ, ಮದ್ಯ, ಪತ್ನಿಯರ ಯಾವುದೇ ಮರಣೋತ್ತರ ಪರೀಕ್ಷೆಗಳನ್ನು ಮಾಡಲಿಲ್ಲ. ಮೃತ ದೇಹದಿಂದ ಮಾಲೀನ್ಯ ಮತ್ತು ಪ್ರೌಢೆರಲ್ ಜ್ಞರಗಳ ನಡುವಿನ ಸಂಪರ್ಕವನ್ನು ಅವರು ತಕ್ಷಣ ಪ್ರಸ್ತಾಪಿಸಿದರು.



ಮೃತ ದೇಹಗಳಿಂದ ಕಣಗಳನ್ನು ತೊಡೆದುಹಾಕುವುದು ಮಗುವಿನ ಜ್ಞರದಿಂದ ಸಾಧಿಸಲಾಗಿದೆ. ಕೆಂಪು ಮತ್ತು ವ್ಯಾದ್ಯಕೇಯ ಸಿಬ್ಬಂದಿಗೆ ತಮ್ಮ ಕೈ ಮತ್ತು ಉಪಕರಣಗಳನ್ನು ಕೇವಲ ಸಾಖಣಿನಿಂದ ಮಾತ್ರವಲ್ಲ, ಕ್ಲೋರಿನೇಟ್‌ ಸುಷ್ಟಿದ ದ್ವಾರಣಿಂದ ಸ್ವಷ್ಟ ಗೊಳಿಸಲು ಪ್ರಾರಂಭಿಸಿದರು. ಮತ್ತು ಏನು? ಅವರು ಇದನ್ನು

ಹೇರಿದಾಗ, ಮತ್ತು ಜ್ಞರ ಮತ್ತು ಸಾವಿನ ಪ್ರಮಾಣವು ಬಹಳ ದೊಡ್ಡ ಮಟ್ಟಕೆ ಇಂದಿಯಿತು. ಆ ದಿನಗಳಲ್ಲಿ, ಹೋಗಿಗಳಿಗೆ ರೋಗಿಗಳ ಉಪಸ್ಥಿತಿ ತಿಳಿದಿರಲಿಲ್ಲ. ಸೆಮ್ಯೂಲ್ಸ್ ಕ್ಲೋರಿನ್ ಅನ್ನ ಅರಿಸಿಕೊಂಡರು ಏಕೆಂದರೆ ಶವದ ಆ ಸಣ್ಣ ಅವಶೇಷಗಳಿಂದ ಉಳಿದಿರುವ ಯಾವುದೇ ವಾಸನೆಯನ್ನು ತೊಡೆದುಹಾಕಲು ಇದು ಅತ್ಯುತ್ತಮ ಮಾರ್ಗವೆಂದು ಅವರು ಭಾವಿಸಿದ್ದರು. ಆದಾಗ್ಯೂ, ಕ್ಲೋರಿನ್ ಅತ್ಯುತ್ತಮ ಸೋಂಕುನಿವಾರಕಗಳಲ್ಲಿ ಒಂದಾಗಿದೆ ಎಂದು ಇಂದು ನಮಗೆ ತಿಳಿದಿದೆ! ಇಂದು ನಮಗೆ ತಿಳಿದಿದೆ! ಈ ತೊಳೆಯಿವಿಕೆಯ ಮಹತ್ವದ ಬಗ್ಗೆ ಅವನ ಸಮಯದ ವ್ಯಾದ್ಯರಿಗೆ ಮನವರಿಕೆ ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ನಿಧಾನವಾಗಿ ವ್ಯಾದ್ಯರು ಕ್ಲೋರಿನ್ ಕ್ಯು ತೊಳೆಯಿವುದನ್ನು ಬಿಟ್ಟುಕೊಂಡರು, ಮತ್ತು ಪ್ರ್ಯಾಚೆರಲ್ ಜ್ಞರದಿಂದ ಸಾವನ್ನಷ್ಟಿದವರ ಸಂಖ್ಯೆ ಮತ್ತೆ ಹೆಚ್ಚಾಯಿತು.

ಹ್ಯಾಂಡ್ ಸ್ಯಾನಿಟ್ಯೆಸರ್ಗೆಂಟ್ ಹಿಂದಿನ ಕಥೆ

ಕರೋನಾ ಸಾಂಕ್ರಾಮಿಕ ವಿರುದ್ಧದ ನಮ್ಮ ಹೋರಾಟದಲ್ಲಿ, ನಮ್ಮ ಶಾಸ್ತ್ರಸ್ವರೂಪಗಳಲ್ಲಿ ಒಂದು ಪ್ರಭುಲ ಕ್ಯು ಸ್ಯಾನಿಟ್ಯೆಸರ್ ಆಗಿದೆ. ನಮಗೆ ತಿಳಿದಿರುವಂತೆ ಆಲ್ಯೋಕಾಲ್ ಹ್ಯಾಂಡ್ ಸ್ಯಾನಿಟ್ಯೆಸನ್ ಪ್ರಮುಖ ಅಂಶವಾಗಿದೆ. 5000 ವರ್ಷಗಳ ಹಿಂದೆ ಕಣ್ಣಿನ ಸೋಂಕುಗಳಿಗೆ ಚಿಕಿತ್ಸೆ ನೀಡಲು ಈಚ್ಚಿನವರು ಆಲ್ಯೋಕಾಲ್ ಅನ್ನು ಬಳಸುತ್ತಿದ್ದರು. ಕ್ರಿ.ಶ 131- 201 ರಲ್ಲಿ ಕಾಡಿಯನ್ ಗ್ರಾಲೆನರಂತಹ ವ್ಯಾದ್ಯರು ಮತ್ತು ಒಂದು ಸಾವಿರ ವರ್ಷಗಳ ನಂತರ ಗ್ರ್ಯಾಡಿ ಚೌಲಿಯಾಕ್ (1363) ಗಾಯಗಳಿಗೆ ಚಿಕಿತ್ಸೆ ನೀಡಲು ಆಲ್ಯೋಕಾಲ್ ಅನ್ನು ಬಳಸಲಾಯಿತು.

ಇತಿಹಾಸದ್ವಾರ್ತೆ ಆಲ್ಯೋಕಾಲ್ ಅನ್ನು ಬಳಸಲಾಗಿದ್ದರೂ, ಅದರ ಆಂಟಿಮ್ಯೂಕೋಬಿಯಲ್ ಗುಣಲಕ್ಷಣಗಳ ನಿಜವಾದ ವ್ಯಾಳಾನಿಕ ಪುರಾವೆಗಳು 1875 ರಲ್ಲಿ ಮಾತ್ರ ಕಂಡುಬಂದವು. ಆಲ್ಯೋಕಾಲ್ ಅನ್ನು ಶಸ್ತ್ರಚಿಕಿತ್ಸೆಗೆ ಮುಂಚಿನ ಕ್ಯು ಮತ್ತು ಮೇಲ್ಮೈ ಸೋಂಕುಗಳಿಂತಕ್ಕಾಗಿ 1888 ರಲ್ಲಿ ಕೆಲವು ವ್ಯಾದ್ಯರು ಬಳಸುತ್ತಿದ್ದರು.

ಕಥೆಯ ಒಂದು ಆವೃತ್ತಿಯಲ್ಲಿ, ಹ್ಯಾಂಡ್ ಸ್ಯಾನಿಟ್ಯೆಸರ್ಗೆಂಟ್ ಆವಿಷ್ಕಾರಕ್ಕೆ ಕ್ಯಾಲಿಫೋನಿಯಾದ ಬೇಕನ್ಸ್ ಫೀಲ್ಡ್ ವಿದ್ಯಾರ್ಥಿ ದಾದಿ ಲುಪೆ ಹೆನಾಂಡೆಂಜ್ ಕಾರಣ ಎಂದು ಹೇಳಲಾಗಿದೆ. ಹೋಗಿಗಳೊಂದಿಗೆ ಸಂಪರ್ಕಕ್ಕೆ ಬರುವ ಮೊದಲು ವ್ಯಾದ್ಯಕೇಯ ವ್ಯತ್ತಿಪರಿಗೆ ಬಳಸಲು ನೀರು ಮತ್ತು ಸಾಬಾನು ಲಭ್ಯತೆಯ ಬಗ್ಗೆ ಅವಳು ಚಿಂತಿತರಾಗಿದ್ದಳು. ಮದ್ಯವನ್ನು ಬಾಟಲಿಗಳಲ್ಲಿ ಸಾಗಿಸುವುದು ಕಾರ್ಯಸಾಧ್ಯವಾದ ಪ್ರತಿಪಾದನೆಯಾಗಿರಲಿಲ್ಲ. 1966 ರಲ್ಲಿ, ಸೋಽ ಮತ್ತು ಬೆಂಕಿನ ನೀರಿಗೆ ವ್ಯವೇಶವಿಲ್ಲದ ಹರಿಸ್ತಿಯಲ್ಲಿ ಜೆಲ್ ಮೂಲಕ ವಿತರಿಸಲಾದ ಆಲ್ಯೋಕಾಲ್ ಕೆಗಳನ್ನು ಸ್ವಚ್ಚ ಗೊಳಿಸಬಹುದು ಎಂದು ಲುಪೆ ಅರಿತುಕೊಂಡರು. ಮತ್ತು, ಹ್ಯಾಂಡ್ ಸ್ಯಾನಿಟ್ಯೆಸರ್ ಅನ್ನು ಕಂಡುಹಿಡಿಯಲಾಯಿತು!



ಬಳಕೆದಾರರ ಜರ್ಮನ್ ಒಣಗಿಸುವುದನ್ನು ತಡೆಗಟ್ಟುವ ಸಲುವಾಗಿ ಹೆಚ್ಚಿನ ಕ್ಯು ಸ್ಯಾನಿಟ್ಯೆಸರ್ಗೆಂಟ್ ನೀರು ಮತ್ತು ಗ್ಲೂಕೋಲ್ ಮತ್ತು ಗ್ಲಿಸರಿನ್ ನಂತಹ ಜೆಲ್‌ಗಳೊಂದಿಗೆ ಬೆರೆಸಿದ 60% ರಿಂದ 95% ಬಿಸೋಪ್ರೋಪಿಲ್ ಅಥವಾ ಈಥ್ರೋಲ್ ಆಲ್ಯೋಕಾಲ್ ಅನ್ನು ಹೊಂದಿರುತ್ತವೆ. ಮೂಲತಃ ಇದನ್ನು ಆಸ್ತ್ರೇಲಿಯ ಸೆಟ್ಟಿಂಗ್‌ಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. 1988 ರವರೆಗೆ ಹ್ಯಾಂಡ್ ಸ್ಯಾನಿಟ್ಯೆಸರ್ಗೆಂಟ್ ವಾಣಿಜ್ಯಿಕರಿಸಲಾಯಿತು ಮತ್ತು ವ್ಯಾಯಕ್ತಿಕ ನ್ಯೂಮರಲ್ಯು ಉತ್ಪನ್ನವಾಗಿ ಬಳಸಲಾಗುತ್ತಿತ್ತು.

ಪಡ್ಡಿ-ಕೊಕ್ಕಿನ ಮುಖವಾಡದ (ಮಾನ್ಯ) ಕಥೆ

ಹೋರ್ವಿಡ್ 19 ವ್ಯಾರನ್ ಹರಡುವುದನ್ನು ನಿಧಾನಗೊಳಿಸಲು ಸಾರ್ವಜನಿಕ ವ್ಯವಸ್ಥೆಯಲ್ಲಿರುವಾಗ ಸಾರ್ವಜನಿಕ ಸದಸ್ಯರು ಸರಳವಾದ ಬಟ್ಟೆಯ ಮುಖದ ಹೊದಿಕೆಗಳನ್ನು ಒಳಗೊಂಡಿರುತ್ತಿದ್ದರೆ. ಇದು ವ್ಯಾರನ್ ಹೊಂದಿರಬಹುದಾದ ಜನರಿಗೆ ಸಹಾಯ ಮಾಡುತ್ತದೆ ಮತ್ತು ಅದನ್ನು ಇತರರಿಗೆ ಹರಡುವುದನ್ನು ತಿಳಿದಿಲ್ಲ ಎಂದು ಅವರು ನಂಬುತ್ತಾರೆ.

ಹಾಗಾದರೆ ಜನರು ತಮ್ಮನ್ನು ಅಥವಾ ಇತರರನ್ನು ರೋಗಿಗಳಿಂದ ರಕ್ಷಿಸಿಕೊಳ್ಳಲು ಮುಖವಾಡಗಳನ್ನು ಧರಿಸಲು ಪ್ರಾರಂಭಿಸಿದಾಗ? ಬಹಳ ಹಿಂದೆಯೇ, ಯುರೋಪಿಯನ್ ವ್ಯಾದ್ಯರಿಗೆ ಇದು ರೋಗಿಗಳಿಗೆ ಕಾರಣವಾಗುವ ಸೂಕ್ಷ್ಮ ಜೀವಿಗಳು ಎಂದು ತಿಳಿದಿರಲಿಲ್ಲ.



ಕೆಟ್ಟ ಗಾಳಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ನಂಬಿದ್ದರು. ವ್ಯಾದ್ಯಕೀಯ ಇತಿಹಾಸಕಾರರು 1619 ರಲ್ಲಿ ಚಾಲ್ಸ್ ಡಿ ಎಲ್ ಬರ್ವ್ ಎಂಬ ಪ್ರೈಂಚ್ ವ್ಯಾದ್ಯರಿಗೆ ಕೊಕ್ಕು ವ್ಯಾದ್ಯರ; ಮುಖವಾಡ ಮತ್ತು ವೇಷಭೂಷಣದ ಆವಿಷ್ಕಾರಕ್ಕೆ ಕಾರಣವೆಂದು ಹೇಳಿದ್ದಾರೆ. 1656 ರ ಫೇಂಗ್ ಸಮಯದಲ್ಲಿ ಈ ಮುಖವಾಡ ಮತ್ತು ಉದುಪನ್ನು ವ್ಯಾದ್ಯರು ಧರಿಸಿದ್ದರು. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರು ಧರಿಸಿದ್ದರು ಮುಖವಾಡ, ಇದನ್ನು ಪಡ್ಡಿಗಳ ಕೊಕ್ಕಿನಂತೆ ವಿನ್ಯಾಸಗೊಳಿಸಲಾಗಿದೆ. ಉದ್ದನೆಯ ಕೊಕ್ಕಿನಲ್ಲಿ ಒಣಿದ ಹೂವುಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳಿಂತಹ ಸಿಹಿ ವಾಸನೆಗಳಿಂದ ತುಂಬಿತ್ತು, ಇದು ರೋಗಿಗಳನ್ನು ತಲುಪುವ ಕೆಟ್ಟ ಗಾಳಿಯನ್ನು ತಡೆಯುತ್ತದೆ ಎಂದು ಭಾವಿಸಲಾಗಿದೆ. ವಾಸ್ತವವಾಗಿ ಅನ್ನ ಮೊದಲ ಹಜ್ಜುತ್ತೂ ಸೂಟ್ ಅಥವಾ ವ್ಯಾಯತ್ತಿಕ ರಕ್ಷಣಾ ಸಾಧನಗಳ ತಯಾರಿಕೆಯೊಂದಿಗೆ ಸಲ್ಲಿತ್ತದೆ. ವ್ಯಾಯತ್ತಿಕ ರಕ್ಷಣಾ ಸಾಧನಗಳು (ಹಿಫಿಝಿಗಳು) ವ್ಯಾರನ್‌ಗಳಿಂತಹ ಜ್ಯೋವಿಕ ದಳಾಲಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಮೂಲಕ ಕಾರ್ಯಕರ ಆರೋಗ್ಯವನ್ನು ಕಾಣಾಡಲು ವಿನ್ಯಾಸಗೊಳಿಸಲಾದ ರಕ್ಷಣಾತ್ಮಕ ಗೇರುಗಳಾಗಿವೆ. ಹಿಫಿಝಿಯ ಘಟಕಗಳು ಕನ್ನಡಕಗಳು, ಮುಖ-ಗುರಾಣಿ, ಮುಖವಾಡ, ಕೃಗವನುಗಳು, ಕವರಲ್ / ನಿಲುವಂಗಿಗಳು (ಏವುನ್ನಾಗಳೊಂದಿಗೆ ಅಥವಾ ಇಲ್ಲದೆ), ಹೆಡ್ ಕವರ್ ಮತ್ತು ಶೂ ಕವರ್. ರಕ್ಷಣಾತ್ಮಕ ಸೂಟ್ ಹಲವಾರು ಗುರುತಿಸಬಹುದಾದೆಂತಹದ್ದಾಗಿದೆ. ಇದು ಪಡ್ಡಿ ಕೊಕ್ಕಿನ ಮುಖವಾಡ, ಚರ್ಮದ ಓವರ್‌ಕೋಟ್, ಬ್ರೀಬ್ರೆಗಳು, ಒಂದು ಬಾಂಬು ಅಗಲವಾದ ಅಂಚಿನ ಟೋಪಿ, ಕೃಗವನುಗಳು ಮತ್ತು ಬಾಟುಗಳನ್ನು ಒಳಗೊಂಡಿತ್ತು.




ಬ್ಲೋ ಪೇಂಟಿಂಗ್.

by Smita Nagarkatti

ಹಿಕ್ 1. ವಿಷಯಗಳು ಅಗತ್ಯವಿದೆ.

2 ಪೇಡಸ್, 3 ಜಲವಣ, ಒಣಹುಲ್ಲಿನ, ಪೆನ್ಸಿಲ್, ಕತ್ತರಿ, ಫೆಲೆಟಾಲ್.



ಹಿಕ್ 4. ಮತ್ತೊಂದು ಕಾಗದವನ್ನು ತೆಗೆದುಹೊಂಡು ಅದನ್ನು ಪೂರ್ಣ ನೀಲಿ ಬಣ್ಣ ಮಾಡಿ.



ಹಿಕ್ 2. ಕಾಗದದ ಮೇಲೆ ಸ್ಪ್ಲಾಬಣನ್ನು ಹಾಕಿ ಮತ್ತು

ಒಣಹುಲ್ಲಿನ ಸಹಾಯದಿಂದ ದಿಸಿ. (ಪೇಂಟ್ ಮತ್ತು ಬ್ಲೋ ಡ್ಯಾಟ್ ಮೇಲೆ ಸ್ವಾವನ್ನು ಹಿಡಿದುಹೊಳ್ಳಿ) ಇದು ಈ ರೀತಿ ಹರಡುತ್ತದೆ.



ಹಿಕ್ 5 .ಒಂದು ಹಕ್ಕಿ, ಮೀನು ಅಥವಾ ಬೆಕ್ಕಿನ ಚಿತ್ರದ line ಟೆಲ್ಪುನ್ ಅಥವಾ ಅದರ ಆಕಾರದ ಯಾವುದೇ ವಸ್ತುವನ್ನು ವಿನ್ಯಾಸಗೊಳಿಸಿದ ಕಾಗದದ ಮೇಲೆ ಪೆನ್ಸಿಲ್‌ನಿಂದ ಎಳೆಯಿರಿ ಮತ್ತು ಅದನ್ನು ಕತ್ತರಿಸಿ.



ಹಿಕ್ 3. ಇತರ ಬಣ್ಣಗಳ ಹಚ್ಚಿನ ಹನಿಗಳನ್ನು ಹಾಕಿ ಮತ್ತು

ಅದೇ ರೀತಿಯಲ್ಲಿ ಸ್ವೀಷಿಸಿ, ಚಿತ್ರದಲ್ಲಿ ತೋರಿಸಿರುವಂತೆ ನೀವು ವಿನ್ಯಾಸವನ್ನು ಪಡೆಯುತ್ತೀರಿ.



ಹಿಕ್ 6. ನೀಲಿ ಹಿನ್ನಲೆ ಹೊಂದಿರುವ ಕಾಗದದ ಮೇಲೆ ಆ ಶಟ್ ಚಿತ್ರವನ್ನು ಅಂಟಿಸಿ.



ಪರಿಷ್ಕಾರ ಪತ್ರಿಕಾ

ಶರತ್ ಮತ್ತು 2020

Concept and Design: Jyothi Bharat Divgi

Editors: Shailaja Ganguly and Chetana P. Kadle

Kannada Translation: Smita Divgi

Math Website: Leenata Rao

Coordinator: Shivanand Mudbidri

